

Date: September 3, 2021

To,
BSE Limited

New Trading Ring, Rotunda Building, 1st Floor P.J. Towers, DalalStreet,Fort, Mumbai — 400001

Scrip Code: 532820

Dear Sir/Madam,

Subject: Submission of Newspaper Notice in respect of information regarding Annual General Meeting ('AGM') of the Company under regulation 47 of SEBI (Listing Obligations and Disclosure Requirements) Regulations, 2015.

Dear Sir / Madam,

Please find enclosed herewith copies of Newspaper publication issued for the attention of shareholders in respect of information regarding 24th Annual General Meeting ('AGM') of the Company scheduled to be held on September 29, 2021 through Video Conferencing / Other Audio Visual Means, in compliance with the General Circular No. 20/2020 dated 5th May, 2020 with General Circular No. 14/2020 dated 8th April 2020, General Circular No. 17/2020 dated 13th April 2020 and General Circular no. 02/2021 dated 13th January, 2021 issued by Ministry of Corporate Affairs.

The notice was published in following newspapers:

- 1. Financial Express
- 2. Vartha Bharati.

Kindly acknowledge the receipt of the same.

FOR E-Land Apparel Limited

Song Jae

Digitally signed by Song Jae Ho

Dischild Stephen St

JAEHO SONG

Managing Director

DIN: 07830731

Address: No. 2105 Block 2 Shobha Classic apartment,

Haralur Main Road, Near Ozone Residenza, Bangalore South,

Bengaluru 560102 India.

Regd. Office: 16/2B, Sri Vinayaka Indl Estate, Singasandra Near Dakshin Honda Showroom House Road, Bangalore 560068, Karnataka, India. CIN: L17110KA1997PLC120558

FINANCIAL EXPRESS

SC says social media platforms being used to spread fake news

FE BUREAU New Delhi, September 2

CONCERN **EXPRESSING OVER** the dissemination of news with communal tone by a section of media, including web portals, the Supreme Court on Thursday said that social media platforms like Twitter, Facebook and YouTube are being misused to tarnish the image of institutions and judges due to the absence of regulatory mechanism. It also said that if this goes on unchecked, it would bring a bad name to the country.

A bench led by Chief Justice N V Ramana said the social media companies, Twitter, Facebook and YouTube, never respond to them and there was no control over fake news and slandering in web portals and YouTube channels."They write (host) anything against judges, institutions without accountability. They only worry about powerful men and not judges, institutions or common people," the CJI said.

"If you go to YouTube, you will find how fake news is being freely circulated and anyone can start a channel on YouTube," the bench, also comprising CJI, and Justices Surya Kant and A S Bopanna said.

"What is shown in a section of private media bears a communal tone. Ultimately, this country is going to get a bad name. Did you ever attempt to regulate these private channels," the bench asked Solicitor General Tushar Mehta, who replied saying "not only communal but planted stories. These portals even put fake



news".

The SG told the judges that the Central government has brought in Information Technology (Intermediary Guidelines and Digital Media Ethics Code) Rules, 2021, which provided a redressal mechanism and timely resolution of grievances of users of social media and Over-The-Top platforms. The rules also mandated the social media companies to appoint an Indian resident as grievance redressal officer. "The real contest is be-

tween the freedom of the press and the right of citizens to get unadulterated news. We have tried to regulate and balance," the SG argued, adding that the SC can take a holistic view on the rules on the government's plea seeking transfer of petition against new IT rules pending before different high

These remarks came while hearing a plea by Jamiat Ulema-E-Hind against demonising Tablighi Jamaat members, who participated in Nizamuddin Markaz here in March 2020, in a section of media during the first wave of Covid-19 pandemic.

'Consolidated debt of steel industry at 9-year low on robust earnings'

FE BUREAU New Delhi, September 2

THE DOMESTIC STEEL industry's consolidated debt narrowed to a nine-year low of ₹2 lakh crore as of July-end 2021, rating agency Icra said on Thursday, revising the sector's outlook to 'positive' from 'stable'.

"Given the strong earnings growth and capex curtailments following the pandemic related uncertainty, steelmakers started to aggressively deleverage since the second quarter of FY2021. This trend is reflected by the industry's consolidated debt levels declining to ₹2 lakh crore in end-July 2021, from ₹ 2.6 lakh crore in end-July 2020, registering a sharp decline of over

FE BUREAU

Pune, September 2

THE UNION HEALTH ministry

has advised against any mass

gatherings during the festive

prerequisite if it is absolutely es-

sential to have a gathering of

some people," Balram Bhargava,

director general of Indian Coun-

cil of Medical Research, said.

There are still 39 districts with

more than 10% positivity and

38 districts with case positivity

Aayog, said the X factor is the be-

haviour of the virus, which could

V K Paul, member, health, Niti

between 5-10%.

"Full vaccination should be a



21% in a short span of a year," Icra said.

The industry's consolidated borrowings now are at their lowest levels since March 2012.

"On taking a closer look at the industry's consolidated borrowing per metric tonne of installed capacity, it stood at \$180 in July 2021, shrinking by almost half from \$350 prevailing in November 2008. This suggests that domestic steel companies are now significantly less

gatherings during festive season

The country has

administered 66 crore

vaccine doses, with

54% of the total adult

population having

received their first

dose and 16.6%

the second dose

mutate, and there is no way to

control it or form a strategy to

deal with it. The risk of mutation

will remain for a long time, he

warned. He urged people to cele-

brate festivals like Ganeshotsav,

Navratri and Eid at home and

limit unnecessary visits to

Centre advises against mass

leveraged than in FY'2009, when the last steel supercycle ended, following the global financial crises," it said. The agency said benefitting

from a low base and improved demand from several steelconsuming sectors, domestic consumption to grow at around 12% in the current fiscal. Last fiscal, consumption saw a 7% contraction over the previous fiscal. "The steel production growth in FY'22 is likely to be higher at around 14%, getting traction from the increasing trend in net finished steel exports," said Jayanta Roy, senior VP & group head, corporate sector ratings, Icra.

"Our assessment indicates that net exports are expected to increase to around eight million tonne (MT) in the current

The country reported 47,092

new Covid-19 cases on Thurs-

day. This is the highest daily fig-

ure in the last two months, with

a daily positivity rate of 2.62%

and a weekly positivity rate of

2.58%. The total active caseload

is at 3,89,583. Kerala accounted

for 59% of the cases, followed by

tered 66 crore vaccine doses,

with 54% of the total adult pop-

ulation having received their

first dose and 16.6% the second

dose. Himachal Pradesh, Sikkim

and Dadra Nagar Haveli have

achieved 100% administration

The country has adminis-

Maharashtra at 14.02%.

crowded areas.

year from six (MT) in FY'21, as domestic mills try to increase their export footprint, given the opportunity to fill up the vacuum left by the Chinese mills due to the Government's curbs," Roy added.

On the supply front, from JSW Steel and NMDC, eight MT of new capacities are expected to hit the market in the current year to take the installed capacity to 150 MT, but the same is likely to be absorbed by incremental steel consumption of 12 MT expected in FY'22. This will lead to revising

the industry's capacity utilisation rates to 78% in FY'22 from 72% in FY'21. Within that, the leading mills however are expected to operate at a significantly higher capacity utilisation.

'Engineers should introspect, find ways for timely completion of NH projects'

PRESS TRUST OF INDIA New Delhi, September 2

EXPRESSING CONCERN OVER quality and delay in various highway projects, Union Minister Nitin Gadkari has urged consulting engineers and DPR engineers to introspect and find ways to remove the deficiencies and improve quality.

The Road Transport and Highways minister said some of the quotes received by NHAI for various projects are so low that one wonders if they include the salary of the workers and good work.

Expo 2020 Dubai: India to showcase economic, and cultural marvel

FE BUREAU New Delhi, September 2

THE INDIAN PAVILION at the mega Expo 2020 Dubai, starting October 1, will showcase the country's march to becoming a \$5-trillion economy in the post-covid era, along with its vibrant culture and its past, commerce secretary BVR Subrahmanyam said on Thursday.

The Expo, which will witness the presence of top Indian companies, start-ups and various states, will also be a vibrant place to forge business deals as well. As India celebrates 75 years of its independence, the pavilion will also mirror the celebrations

"India's exceptional fightback against Covid and the emergence as a global business hub presenting huge opportunities for the world will be the overarching theme of India's participation at Expo 2020 Dubai," Subrahmanyam said.

Large number of prominent government ministers. officials and celebrities are set to visit India pavilion during the six months of Expo 2020, which will also host number of cultural events.

The India Pavilion will feature an innovative kinetic façade made up of 600 individual colourful blocks.

"It is developed as a mosaic of rotating panels that will depict different themes as they rotate on their axis. It represents the theme of 'India on the move' and is a unique amalgam of the rich heritage and technological advances of the nation," ac cording to an official state-

The entire four-storey structure of the India pavilion is divided into two parts.

The zones are identified

based on 11 primary themes climate and biodiversity, space, urban and rural devel opment, tolerance and inclusivity, golden jubilee, knowledge and learning, travel and connectivity, global goals, health and wellness. food agriculture and livelihoods and water.

'Taking steps to address container shortage'

Subrahmanyam said the government could announce the extension of a transport subsidy scheme for farm goods within a week. The scheme, which is expected to soften the blow of exorbitant shipping costs for farm exporters, was in effect until March 2021.

Acknowledging that container shortage has driven up shipping costs by 300-500% over the past few months, the secretary also pointed out that it's a global phenomenon now. Nevertheless, the govenrment is taking steps to address the issue.

The Cabinet secretary held a meeting of senior officials on this issue on Wednesday. Another meeting at the shipping ministry was held on Thursday, while commerce and industry minister Piyush Goyal will chair a crucial meeting next week, he said. Both short-term and longterms solutions are being explored, he added.

Travellers from seven more countries need negative RT-PCR report

FE BUREAU Pune, September 2

THE UNION HEALTH ministry has mandated a negative RT-PCR test report for travellers arriving from South Africa. China, Zealand, Mauritius, Bangladesh, Botswana and Zimbabwe.

They will a need negative RT-PCR report to board a flight to India and will also have to undergo an RT-PCR test on arrival. This rule is already applicable to travellers from the UK, Europe and Middle East.

The list has been expanded taking into consideration the rise in the number of mutations of SARS-Cov-2 and increase in the number of 'variants of concern' and 'variants of interest' globally, Rajesh Bhushan, health secretary said.

A new variant and mutant, C.1.2, had been detected in

Colombia and has also been seen in South Africa.

Only asymptomatic passengers will be allowed to board flights to India, Bhushan said. In case of international travellers testing positive on arrival, states will have to implement stringent public health measures of contact tracing, quarantine, testing and Covid-appropriate behaviour, he said.

> The health ministry has asked states to strengthen their genome sequencing activity through the IN-SACOG network of laboratories by sending samof positive cases of

international travellers. The country has so far reported 300 Delta plus variant cases. All the existing vaccines have been found to be effective against this variant, Balram Bhargava, director general of Indian Council of Medical Research, said.

TVS

Presents

JOURNALISM

Gatishakti scheme to provide framework for NIP plan: Gadkari

PRESS TRUST OF INDIA New Delhi, September 2

UNION MINISTER NITIN Gadkari on Thursday said ₹100 lakh crore-Gatishakti scheme will provide a framework for the National Infrastructure Pipeline (NIP) programme and make Indian products more competitive by cutting down logistic costs and improving supply chains. Addressing the American Chamber of Commerce's (AM-CHAM) 29th AGM, the union minister also sought investments in the road sector from insurance and pension funds of the US.

"Our government is soon going to launch the national master plan of (the) Prime Minister — Gatishakti scheme of more than ₹100 lakh crore for holistic and integrated infrastructure development in India," he said.

The Gatishakti scheme was announced by Prime Minister during his Independence Day speech. The initiative is set to be launched this month. "The Gatishakti master plan will provide the framework for the NIP programme and is aimed at making Indian products more competitive by cutting down logistic costs and improving supply chains," the road transport and highways minister said.

According to the minister, infrastructure development will play an important role in India's aim to become a \$5 trillion economy.

E-Land Apparel Ltd.

of the first dose.

APPAREL CIN: L17110KA1997PLC120558 Regd. Office: #16/2B, Sri Vinayaka Indl Estate, Singasandra Near Dakshin Honda Showroom Hosur Road, Bangaluru KA 560068 IN Ph.: 080-42548800 E-Mail: investor@elandapparel.com

INFORMATION REGARDING THE 24th ANNUAL GENERAL MEETING TO BE HELD THROUGH VIDEO CONFERENCING

NOTICE is hereby given that pursuant to the applicable provisions of the Companies Act, 2013, Rules made thereunder and General Circular No. 20/2020 dated 5th May 2020 read with General Circular No. 14/2020 dated 8th April 2020, General Circular No. 17/2020 dated 13th April 2020 and General Circular no. 02/2021 dated 13th January, 2021 issued by Ministry of Corporate Affairs, the 24th Annual General Meeting (AGM) of the members of E-Land Apparel Limited will be held on Wednesday, September 29, 2021 at 11:00 A.M through video conferencing facility without any physical presence of members. The process of participation in the AGM will be provided in the Notice of the AGM.

The Annual Report along with AGM Notice will also be available on the website of the www.elandapparel.com and on the stock exchange website at www.bseindia.com. No hard copies of the notice will be made available to the Members.

Manner to register/update email addresses:

Members who have not registered their e-mail address with the Company or their Depository Participant are requested to register their e-mail address in the following manner:

· For Physical Shareholders

Send Scanned copy of the following documents by email to: investor@elandapparel.com

A signed request letter mentioning your name, folio number and complete address

b. Self-attested scanned copy of the PAN Card, and

Self-attested scanned copy of any document (such as Aadhaar card, Driving Licence, Election Identity card, Passport) in

support of the address of the Members as registered with the Company

For Electronic Shareholders The shareholders holding shares in electronic mode are also requested to register/ update their email address, Permanent Account Number (PAN) and Bank Account details with the Depository Participant where their respective dematerialised accounts

The remote e-voting as well as e-voting at the AGM on the proposals contained in the Notice of the AGM will be conducted on the e-voting system to be provided by the Company. The details of the e-voting system and process of e-voting will be specified n the Notice of the AGM. The members who are holding shares in physical form or who have not registered their email ID, can access the details of e-voting system and vote on the e-voting system as per the procedure which will be mentioned in the AGM

This newspaper intimation will also be available on the Company's website at the www.elandapparel.com and on the website of BSE Limited at www.bseindia.com FOR E-LAND APPAREL LIMITED

Date: September 2, 2021 Place: Bengaluru

MR. JAEHO SONG Managing Director DIN: 07830731

EXPRESS

GROUP

INDIAN INSTITUTE OF MANAGEMENT AHMEDABAD invites Applications for Admission to its

Ph.D. PROGRAMME IN MANAGEMENT The Programme seeks candidates with outstanding academic credentials intellectual curiosity and discipline needed to make scholarly contribution to society. The programme is offered in the following Areas of high levels of specialization

 Finance & Accounting Human Resource Management

Information Systems

Innovation & Management in Education

For eligibility and other details log on to: www.iima.ac.in/phd

Public Systems

Strategy

Organizational Behaviour

Production & Quantitative Methods

Last date of submitting on-line Application

January 17, 2022



BIRLA CORPORATION LIMITED

CIN: L01132WB1919PLC003334 Registered Office: Birla Building, 9/1, R.N. Mukherjee Road, Kolkata - 700 001 Phone: (033) 66166729/6737, Fax: (033) 22487988/2872 E-mail: investorsgrievance@birlacorp.com, Website: www.birlacorporation.com

NOTICE

NOTICE OF THE 101ST ANNUAL GENERAL MEETING Notice is hereby given that the Hundred and First Annual General Meeting (AGM)

of the Members of the Company will be held on Wednesday, 29th September 2021 at 10.30 a.m. (IST) through Video Conferencing ("VC")/Other Audio Visua Means ("OAVM") to transact the business(es), as set out in the Notice convening

The AGM will be convened in compliance with the applicable provisions of the

Companies Act, 2013 and the Rules framed thereunder ("Act"), Securities and Exchange Board of India ("SEBI") (Listing Obligations and Disclosure Requirements) Regulations, 2015 ("Listing Regulations") read with the provisions of Circulars dated 13th January, 2021, 5th May, 2020,13th April, 2020 and 8th April, 2020, issued by the Ministry of Corporate Affairs (collectively referred to as "MCA Circulars") and Circulars dated 12th May, 2020 and 15th January, 2021 issued by SEBI (collectively referred to as the "SEBI Circulars"). n accordance with the MCA and SEBI Circulars, Notice of the AGM along with the

Annual Report for the financial year 2020-2021 will be sent only through electronic mode to those Members whose email addresses are registered with the Company/Depository Participant(s). The Notice of AGM along with the Annual Report for the financial year 2020-2021 will also be available on the Company's website at www.birlacorporation.com, websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com, respectively.

Members can participate in AGM through VC/OAVM facility only. The instructions for joining the AGM will be provided in the Notice of the AGM. The Company will be providing remote e-Voting facility to all its Members to cast their votes on all resolutions set out in the Notice of the AGM. In addition, the facility for voting through electronic voting system shall also be made available at the AGM. Only those Members who will be present in the AGM through VC/OAVM facility and have not cast their vote on the Resolutions through remote e-Voting and are otherwise not barred from doing so, shall be eligible to vote through electronic voting system at the AGM. The Company has appointed National Securities Depository Limited for facilitating voting through electronic means. Detailed procedure for remote e-Voting and voting at the AGM by the Members holding shares in the dematerialized mode, physical mode and for members who have not registered their email addresses is provided in the Notice of AGM.

Members who have not yet registered their email addresses and phone number are requested to follow the process mentioned below:

 Members holding shares in physical mode are requested to update their email addresses and phone number by writing to the Registrar & Share Transfer Agent (RTA)/Company at mcssta@rediffmail.com and investorsgrievance@birlacorp.com respectively, along with the copy of the signed request letter mentioning the name, folio no., address of the Member, self-attested copy of the PAN card and self-attested copy of any document (e.g.: Driving License, Bank Statement, Election Identity Card, Passport, Aadhaar Card) in support of the address of the Member.

Members holding shares in dematerialized mode are requested to register/update their email addresses and phone number with the relevant Depository Participants.

The Board of Directors of your Company at its meeting held on 12th May, 2021 has recommended a dividend of ₹10/- per equity share having nominal value of ₹10/- each for the financial year ended 31st March, 2021. The dividend, as recommended by the Board, if approved at the AGM, will be paid to eligible shareholders within 30 days from the date of AGM.

Members who have not updated their bank account details for receiving the dividend directly in their bank accounts through Electronic Clearing Service or any other means may follow the below instructions:

a. Members holding shares in physical mode are requested to send copy of signed request letter mentioning their name, address and folio no. to the Company's RTA, M/s. MCS Share Transfer Agent Limited, 383, Lake Gardens, 1st Floor, Kolkata - 700045, along with original cancelled cheque leaf/attested bank passbook showing name of the Account Holder.

 Members holding shares in demat mode are requested to intimate any change in their address and/or bank mandate immediately to their respective Depository Participants.

Pursuant to the Finance Act, 2020, dividend income will be taxable in the hands of Members w.e.f. 1st April, 2020 and the Company is required to deduct tax at source from dividend paid to members at the prescribed rates in the Income Tax Act. 1961. Communication in this regard has been emailed to the Members and is also available on the Company's website at https://www birlacorporation.com/investors/notices/tds_st_ex21.pdf

> For BIRLA CORPORATION LIMITED MANOJ KUMAR MEHTA

Place: Kolkata Company Secretary & Legal Head Dated: 2nd September, 2021

Award Categories

financialexp.epap.in

Print/Digital & Broadcast

Hindi
 Regional Languages
 Uncovering India Invisible
 Business and Economic Journalism

• Reporting on Arts, Culture and Entertainment • Books (Non-Fiction) • Foreign Correspondent Covering India

Prakash Kardaley Memorial Award for Civic Journalism
 Photo Journalism

To apply, log on to www.rngfoundation.com/awards



Call for

Entries 2020

Acknowledging accuracy, courage, credibility & fairness

Last date for entries October 15, 2021

Print/Digital

Environment, Science and Technology Reporting
 Reporting on Politics and Government
 Sports Journalism
 Investigative Reporting

Entries are invited for the year 2020 only

📺 varthabharati.in 🛮 epaper.varthabharati.in

ಇ- ಲ್ರಾಂಡ್ ಅಪೇರಲ್ ಲಿಮಿಟೆಡ

ಸಂ. 20/2020ರ ಸಾಮಾನ್ಯ ಸುತ್ತೋಲೆ ಸಂಖ್ಯೆ 14/2020ರೊಂದಿಗೆ ಓದಿಕೊಂಡು, ಸಾಮಾನ್ಯ ಸುತ್ತೊಲೆ ನಂ. 17/2020, ದಿನಾಂಕ ಎಪ್ರಿಲ್ 13, 2020 ಮತ್ತು ಸಾಮಾನ್ಯ ಸುತ್ತೋಲೆ ನಂ. 02/2021 ದಿನಾಂಕ ಜನವರಿ 13, 2021ರಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ನಿಯಮಗಳ ಅನುಸಾರ ಇ-

ಲ್ಯಾಂಡ್ ಅಪೇರಲ್ ಲಿಮಿಟೆಡ್ ನ ಸದಸ್ಯರ 24ನೆ ವಾರ್ಷಿಕ ಮಹಾಸಭೆಯನ್ನು ಬುಧವಾರ, ಸೆಪ್ಟಂಬರ್ 29, 2021ರಂದು ಬೆಳಗ್ಗೆ 11 ಗಂಟೆಗೆ ಸದಸ್ಯರ ಭೌತಿಕ ಉಪಸ್ಥಿತಿ

ಎಜಿಎಂ ನೋಟೀಸಿನೊಂದಿಗೆ ವಾರ್ಷಿಕ ವರದಿಯು www.elandapparel.com ನ ವೆಬ್ಸ್ಟ್ ಟ್ ಮತ್ತು ಸ್ಪಾಕ್ ಎಕ್ಸ್ ಚೇಂಜ್ ವೆಬ್ಸ್ಟ್ ಟ್ www.bseindia.com ನಲ್ಲಿ

ಕಂಪನಿಯೊಂದಿಗೆ ಅಥವಾ ತಮ್ಮ ಡೆಪಾಸಿಟರಿ ಭಾಗೀದಾರರೊಂದಿಗೆ ತಮ್ಮ ಇ ಮೇಲ್ ವಿಲಾಶವನ್ನು ನೋಂದಣಿ ಮಾಡಿರದ ಸದಸ್ಯರು ತಮ್ಮ ಇಮೇಲ್ ವಿಳಾಸವನ್ನು ಈ

ಸಿ. ಕಂಪನಿಯೊಂದಿಗೆ ನೋಂದಣಿ ಮಾಡಿಕೊಂಡ ಸದಸ್ತರ ವಿಳಾಸಕೆ ಪೂರಕವಾದ ಯಾವುದೇ ದಾಖಲೆಯ (ಆಧಾರ್ ಕಾರ್ಡ್, ಚಾಲನಾ ಪರವಾನಿಗೆ, ಚುನಾವಣಾ

ಇಲೆಕ್ಕಾನಿಕ್ ಮಾದರಿಯಲ್ಲಿ ಶೇರುಗಳನು ಹೊಂದಿರುವ ಪೇರುದಾರರು ಕೂಡಾ ತಮ ಇಮೇಲ್ ವಿಳಾಸ, ಖಾಯಂ ಖಾತೆ ಸಂಖೆ, (ಪಾನ್) ಮತು ಬ್ಯಾಂಕ್ ಖಾತೆ

ವಿವರಗಳನ್ನು ತಮ್ಮ ಡಿಮೆಟೀರಿಯಲೈಸ್ಡ್ ಖಾತೆಯನ್ನು ನಿರ್ವಹಿಸುವ ಡೆಪಾಸಿಟಿರಿ ಭಾಗಿದಾರರ ಜತೆ ನೋಂದಣಿ/ ಅಪ್ ಡೇಟ್ ಮಾಡಿಕೊಳ್ಳಲು ಮನವಿ ಮಾಡಲಾಗುತ್ತಿದೆ.

ರಿಮೋಟ್ ಇ- ವೋಟಂಗ್ ಹಾಗೂ ಎಜಿಎಂನಲ್ಲಿ ಇ- ವೋಟಿಂಗ್ ನ್ನು ಎಜಿಎಂ ಸೂಚನೆಯಲ್ಲಿ ಒಳಗೊಂಡಿರುವ ಪ್ರಸ್ತಾವಗಳಂತೆ ಕಂಪನಿಯು ಒದಗಿಸುವ ಇ-ವೋಟಿಂಗ್ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ಎಜಿಎಂ ನೋಟೀಸಿನಲ್ಲಿ ಇ ವೋಟಿಂಗ್ ವ್ಯವಸ್ಥೆ ಮತ್ತು ಇ- ವೋಟಿಂಗ್ ಪ್ರಕ್ರಿಯೆಯ ವಿವರಗಳನ್ನು ಎಜಿಎಂನ ಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ. ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಅಥವಾ ತಮ್ಮ ಇಮೇಲ್ ಐಜಿಯನ್ನು ನೋಂದಾಯಿಸದ ಸದಸ್ಯರು ಇ-ವೋಟಿಂಗ್ ವ್ಯವಸ್ಥೆ ಮತ್ತು ಇ- ವೋಟಿಂಗ್ ವ್ಯವಸ್ಥೆಯಲ್ಲಿ ಮತದಾನದ ಬಗ್ಗೆ ವಿವರವನ್ನು ಎಜಿಎಂ ನೋಟೀಸಿನಲ್ಲಿ ತಿಳಿಸಲಾದ ಕಾರ್ಯವಿಧಾನದ ಪ್ರಕಾರ

CHANGE OF NAME

RESHMA NAIK, Residing at No. 613

Shraddha, 8th B Main, Vijaya Bank

Layout, B.G. Road, Bangalore-76,

have changed my name to RESHMA

RAI vide affidavit dt: 02.09.2021

before notary A. IDINABBA, B'luru.

ಈ ಪತ್ರಿಕಾ ಪ್ರಕಟನೆಯು ಕಂಪನಿಯ ವೆಬ್ಸ್ಟೆಟ್ www.elandapparel.com ಬಿಎಸ್ಇ ಲಿಮಿಟಿಡ್ ವೆಬ್ಸ್ಟೆಟ್ a www.bseindia.com ನಲ್ಲಿ ಲಭ್ಯ

ಇಲ್ಲಿದೆ ವೀಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಯ ಮೂಲಕ ಹಮ್ಜಿಕೊಳ್ಳಲಾಗಿದೆ ಎಂದು ನೋಟೀಸಿನಲ್ಲಿ ತಿಳಿಸಲಾಗುತ್ತಿದೆ

investor@elandapparel.com ಗೆ ಈ ಕೆಳಗಿನ ದಾಖಲೆಗಳ ಸ್ವ್ಯಾನ್ ಮಾಡಿದ ಪ್ರತಿಗಳನ್ನು ಕಳುಹಿಸಿ

ಎ. ನಿಮ್ಮ ಹೆಸರು, ಫೋಲಿಯೋ ಸಂಖ್ಯೆ ಮತ್ತು ಸಂಪೂರ್ಣ ವಿಳಾಸವನ್ನು ನಮೂದಿಸಿದ ಸಹಿಯುಳ್ಳ ಮನವಿ ಪತ್ರ.

ಲಭ್ಯ. ಸದಸ್ಯರಿಗೆ ನೋಟೀಸಿನ ಮೂಲ ಪ್ರತಿಗಳು ಲಭ್ಯವಾಗುವುದಿಲ್ಲ.

ಇಮೇಲ್ ವಿಳಾಸವನ್ನು ನೋಂದಣಿ/ಅಪ್ ಡೇಟ್ ಮಾಡುವ ವಿಧಾನ

ಕೆಳಗಿನ ವಿಧಾನದಲ್ಲಿ ನೋಂದಣಿ ಮಾಡಲು ಮನವಿ ಮಾಡಲಾಗುತ್ತಿದೆ:

ುರುತಿನ ಚೀಟಿ, ಪಾಸ್**ಪೋರ್ಟ್ ಮೊದಲಾದ) ಸ್ವಯಂ ದೃ**ಢೀಕೃತ ಸ್ತ್ಯಾನ್ ಪ್ರತಿ.

ಬಿ. ಪಾನ್ ಕಾರ್ಡ್ ನ ಸ್ವಯಂ ದೃಢೀಕೃತ ಪ್ರತಿ ಮತ್ತು

• ದೈಹಿಕ ಷೇರುದಾರರಿಗೆ

•ಇಲೆಕಾನಿಕ್ ಷೇರುದಾರರಿಗೆ

ದಿನಾಂಕ: ಸೆಪ್ಟಂಬರ್ 2, 2021 ಸ್ಥಳ: ಬೆಂಗಳೂರು

CHANGE OF NAME

I, SHASHIDHAR S, Residing at #2376,

13th A Main, 5th Cross Road, Near

BBMP Park, Kumaraswamy Layout

d Stage, Bengaluru-560078, have

changed my name to VISHWAJITH S

KUMAR vide affidavit dt: 02.09.2021

CIN: L17110KA1997PLC120558 ELAND ರಿಜಿಸ್ವರ್ಡ್ ಕಚೇರಿ: 16/2ಬ, ಶ್ರೀ ವಿನಾಯಕ ಇಂಡಲ್ ಎಸ್ಟೇಟ್, ಸಿಂಗಸಂದ್ರ, ದಕ್ಷಿಣ್ ಹೊಂಡಾ ಶೋರೂಂ ಸಮೀಪ, ಹೊಸೂರು ರಸ್ತೆ, ಬೆಂಗಳೂರು APPAREL ಕೆಎ 560068, ಭಾರತ, ಫೋನ್: 08042548800 ಇಮೇಲ್: investor@elandapparel.com ವೆಬ್ ಸೈಟ್:www.elandapparel.com ವೀಡಿಯೋ ಕಾನ್ನರೆನ್ನಿಂಗ್ ಮೂಲಕ ನಡೆಸಲಾಗುವ 24ನೆ ವಾರ್ಷಿಕ ಮಹಾಸಭೆಗೆ ಸಂಬಂಧಿಸಿ ಮಾಹಿತಿ (ವಿಸಿ)/ ಇತರ ಆಡಿಯೋ- ವಿಶುವಲ್ ಮೂಲಕ (ಒಎವಿಎಂ) ಕಂಪನಿಗಳ ಕಾಯ್ದೆ 2013ರ ಅನ್ವಯವಾಗುವ ನಿಯಮಗಳ ಅನುಸಾರ ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳು ಮತ್ತು ದಿನಾಂಕ ಮೇ 5, 2020ರ ಸುತ್ತೋಲೆ

ತಾಪಂ ಇಂಜಿನಿಯರ್, ಪಿಡಿಒ ಎಸಿಬಿ ಬಲೆಗೆ

ಮೈಸೂರು, ಸೆ.2: ತಾಪಂ ಇಂಜಿನಿಯರ್ ಹಾಗೂ ಪಿಡಿಒ ವ್ಯಕ್ತಿಯೋರ್ವರಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ತಲಾ 4 ಸಾವಿರ ರೂ. ಲಂಚ ಸ್ಪೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕೆ.ಆರ್.ನಗರತಾಲೂಕು ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಜಿನಿಯರ್

ಮಂಡ್ಯ, ಸೆ.2: ನಗರದ ಬಾಲಕಿಯರ

ಬಾಲಮಂದಿರದಲ್ಲಿದ್ದ ಮಾನ್ವಿತ ಎಂಬ

ಬಾಲಕಿ ಆತ್ಮಹತ್ಯೆ ಪ್ರಕರಣ ಸಂಬಂಧ

ಪೊಲೀಸರು ಮೂವರನ್ನು ಬಂಧಿಸಿದ್ದು,

ನ್ಯಾಯಾಲಯ ಅರೋಪಿಗಳನ್ನು

ನ್ಯಾಯಾಂಗ ಬಂಧನದಲ್ಲಿಡಲು

ರೌಡಿ ಶೀಟರ್ ಅಶೋಕ್ ಪೈ,

ಶಿವರತ್ತ ವೆಂಕಟೇಶ್ ಹಾಗೂ ದಿಲೀಪ್

ಬಂಧಿತರು. ಈ ಮೂವರು ತನ್ನ

ಆತ್ಮಹತ್ಯೆಗೆ ಕಾರಣವಾಗಿದ್ದಾರೆಂದು

ಮಾನ್ಲಿತಾ ಡೆತ್ನೋಟ್ ನಲ್ಲಿ ಬರೆದಿದ್ದರು

ಆದೇಶಿಸಿದೆ.

■ ಬಾಲಕಿ ಆತ್ತಹತ್ಯೆ ಪ್ರಕರಣ



ಎನ್ನಲಾಗಿದೆ. ತನ್ನ ಪ್ರಿಯಕರನ ಕೊಲೆ

ಆರೋಪದಲ್ಲಿ ಮಾನ್ಷಿತ ಪೋಷಕರು

ನ್ಯಾಯಾಂಗ ಬಂಧನದಲ್ಲಿದ್ದು,

ಮಾನ್ವಿತಳನ್ನು ಬಾಲಮಂದಿರದಲ್ಲಿ

ಇರಿಸಲಾಗಿತ್ತು. ಖಿನ್ನತೆಗೊಳಗಾಗಿದ್ದ

ಮಾನ್ಷಿತ ಡೆತ್ನೋಟ್ ಬರೆದಿಟ್ಟು

ಆ.30ರಂದು ಬಾಲವುಂದಿರದ

ಶೌಚಾಲಯದಲ್ಲಿ ಆತಹತ್ಯೆ ಮಾಡಿ

ಈ ಸಂಬಂಧ ಪಶ್ಚಿಮ ಠಾಣೆ

ಪೊಲೀಸರು ಪ್ರಕರಣ ದಾಖಲಿಸಿಕೊಂಡು

ಕೊಂಡಿದ್ದಳು.

ತನಿಖೆ ನಡೆಸುತ್ತಿದ್ದಾರೆ.

ಪಿಡಿಒ ರಾವುಸ್ತಾಮಿ ಲಂಚ ಅಂಜನ ಹಾಗೂ ಅಂಕನಹಳ್ಳಿ ಗ್ರಾಪಂನ ಸ್ಪೀಕರಿಸುತ್ತಿರುವ ವೇಳೆ ಎಸಿಬಿ ಪೊಲೀಸರ ಕೈಗೆ

ಸಿಕ್ತಿ ಬಿದ್ದವರಾಗಿದ್ದಾರೆ.

ಕೆ.ಆರ್.ನಗರ ಶಾಬಾಳು ಗ್ರಾಮದ ನಿವಾಸಿ ತಮ್ಮ 25 ಗುಂಟೆ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದರು. ಈ ಸಂಬಂಧ ಸರಕಾರದಿಂದ 86 ಸಾವಿರ ರೂ.ಅನುದಾನ ಬರಬೇಕಿತ್ತು. ಅನುದಾನ ಬಿಡುಗಡೆಗೆ ಇಂಜಿನಿಯರ್ ಅಂಜನ ಹಾಗೂ ಪಿಡಿಒ ರಾಮಸಾಮಿ ಅವರ ಸಹಿ ಅಗತ್ಯವಿತ್ತು. ಅದಕ್ಕಾಗಿಅವರು ಇಬ್ಬರನ್ನೂ ಭೇಟಿ

ಮಾಡಿದರು. ಅವರೊಂದಿಗೆ ಮಾತುಕತೆ ನಡೆಸಿದ ಅಂಜನ ಹಾಗೂ ರಾಮಸ್ತಾಮಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 4 ಸಾವಿರ ರೂ. ಪಡೆಯಲು ಒಪ್ಪಿದ್ದರು. ಈ ವೇಳೆ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದರು ಎನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರನ್ನೂ ವಶಕ್ತೆ ಪಡೆದಿದ್ದಾರೆ.

ಶಾಸಕನ ಕಾರುಗಳಿಗೆ ಬೆಂಕಿ ಪ್ರಕರಣ ಸಿಸಿಬಿಗೆ ವರ್ಗಾವಣೆ

ಬೆಂಗಳೂರು, ಸೆ.2: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಆರೋಪ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಸಿಸಿಬಿ ಡಿಸಿಪಿ ರವಿಕುಮಾರ್ ಅವರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆ.12ರ ತಡರಾತ್ರಿ ಸತೀಶ್ ರೆಡ್ಡಿ ಅವರ ಮನೆಯ ಆವರಣಕ್ಕೆ ನುಗ್ಗಿದ್ದ ದುಷರ್ಮಿಗಳ ತಂಡ, ಮನೆಯ ಬಳಿಯಿದ್ದ ಕಾರುಗಳಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ

ಠಾಣಾ ಪೊಲೀಸರು, ನಾಲ್ತು ವಿಶೇಷ ತಂಡಗಳನ್ನು ರಚಿಸಿ ಎರಡು ದಿನದಲ್ಲಿ ಸಾಗರ್, ನವೀನ್, ಶ್ರೀಧರ್ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಮೂವರು ಆರೋಪಿಗಳು ಶಾಸಕರ ಬಳಿ ಹೋಗಿ ಕೆಲಸ ಕೊಡಿಸುವಂತೆ ಮೂರು ಬಾರಿ ಮನೆಯ ಬಳಿ ಹೋಗಿ ಕಾದಿದ್ದರು. ಆದರೆ, ಶಾಸಕರನ್ನು ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋಪಗೊಂಡು ಮೂವರು ಮದ್ಯದ ಅಮಲಿನಲ್ಲಿ ಸತೀಶ್ ರೆಡ್ಡಿ ಮನೆ ಬಳಿ ಬಂದು ಬೆಂಕಿ ಹಾಕಿ ಪರಾರಿಯಾಗಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿತ್ತು.

ಪ್ರಿಯತಮೆಯ ತಾಯಿಯನ್ನು ಕೊಲೆಗೈದ ಪ್ರಿಯತಮ

ಬಂಧಿಸುವಲ್ಲಿ ಯಶಸ್ತಿಯಾಗಿದ್ದಾರೆ.

ಮೈಸೂರು, ಸೆ.2: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಮಹಿಳೆಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರು ಆಕೆಯ ಮಗಳನ್ನೇ ಪ್ರೀತಿಸು ತ್ತಿದ್ದ ಪ್ರಿಯತಮನನ್ನು ಬಂಧಿಸಿದ್ದಾರೆ.

ಬಹಿರ್ದೆಸೆಗೆ ತೆರಳಿದ್ದ ಮೂಗೂರಿನ ಭಾಗ್ಯಲಕ್ಷ್ಮೀ ಎಂಬ ಮಹಿಳೆ ಶವ ಹೊಸ ಹಳ್ಳಿ ಸೇತುವೆ ಬಳಿ ಪತ್ತೆಯಾಗಿತುಭಾ ಗ್ಳಲಕ್ಷ್ಮೀಯ ಸಾವು ಹಲವು ಅನುಮಾನ ಹುಟ್ಟಿಸಿತ್ತು. ಈ ಘಟನೆಯಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡ ಟಿ.ನರಸೀಪುರ ಠಾಣೆ ಪೊಲೀಸರು ಆರೋಪಿಯನ್ನು

ಸಂಖ್ಯೆ: ನಸರಾ/ತಾ.ವಿ/ಟೆಂಡರ್/ಸಿಆರ್/01/2021-22

ಮೃತ ಮಹಿಳೆ ಭಾಗ್ಯಲಕ್ಷ್ಮೀ ಅವರ ಮಗಳನ್ನು ಪ್ರೀತಿಸುತ್ತಿದ್ದ ಮಹೇಶ್ ಕುಮಾರ್ (23) ಎಂಬ ಯುವಕ ಮಹಿಳೆಯನ್ನು ಕೊಲೆ ಮಾಡಿರುವ ಅಂಶ ಬಯಲಾಗಿದೆ. ಭಾಗ್ಯಲಕ್ಷ್ಮೀ ಅವರ ಮಗಳನ್ನು ಮಹೇಶ್ ಕುಮಾರ್ ಪ್ರೀತಿಸುತ್ತಿದ್ದ, ಇವರಿಬ್ಬರ ಪ್ರೀತಿಗೆ ಭಾಗ್ಯಲಕ್ಷ್ಮೀ ಅಡ್ಡಿಯಾಗಿದ್ದರು ಎನ್ನಲಾಗಿ ದೆ. ಇದರಿಂದ ರೊಚ್ಚಿಗೆದ್ದ ಮಹೇಶ್ ಕುಮಾರ್ ಆ.24ರಂದು ಭಾಗ್ಯಲ್ಟ್ಮೀ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ

ಆಕೆಯ ತಲೆಗೆ ಗುದ್ದಲಿಯಿಂದ

ಹೊಡೆದು ಸಾಯಿಸಿದ್ದಾನೆ. ನಂತರ

ದಿನಾಂಕ: 31.08.2021

ಪೌರಾಯುಕ್ತರು

ದಿನಾಂಕ: 02.09.2021

ನಗರಸಭೆ, ರಾಮನಗರ

ನಗರಸಭಾ ಕಾರ್ಯಾಲಯ, ರಾಮನಗರ

ರಾಮನಗರ ಜಿಲ್ಲೆ-562159

ದೂರವಾಣಿ: 080-27271286, ಫ್ಯಾಕ್ಸ್: 080-27271883

Vebsite: www.ramanagaracity.mrc.gov.in e-Mail: itstaff_ulb_ramanagaram@yahoo.cor

ಟೆಂಡರ್ / ಮರು ಟೆಂಡರ್ ಪ್ರಕಟಣೆ

(ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಆದ್ಯಾದೇಶ

1999-2000ರ ಪ್ರಕಾರ ಆಕ್ಸ್ 2000ರ ನಿಯಮದಂತೆ ಸ್ವಾಂಡರ್ಡ್ ಟೆಂಡರ್

ಡಾಕ್ಯೂಮೆಂಟ್ನ ಇ–ಪ್ರೊಕ್ಯೂರ್ಮೆಂಟ್ ಮುಖಾಂತರ **ರಾಮನಗರ ನಗರ ಸಭಾ**

ವ್ಯಾಪ್ತಿಯಲ್ಲಿ 2019-20ನೇ ಸಾಲಿನ 14ನೇ ಹಣಕಾಸಿನ ಉಳಿಕೆ ಅನುದಾನದಲ್ಲಿ

2018-19ನೇ ಸಾಲಿನ 14ನೇ ಹಣಕಾಸಿನ ಉಳಿಕೆ ಹಾಗೂ 2020-21ನೇ ಸಾಲಿನ 15ನೇ

ಹಣಕಾಸಿನ ಅನುದಾನದಲ್ಲಿ ಈ ಕೆಳಕಂಡ ಕಾಮಗಾರಿಗಳಿಗೆ ಟಿಂಡರ್ನು, ಈ ಕೆಳಗಡ

ನೋಂದಾಯಿಸಿರುವ ಅರ್ಹ ಗುತ್ತಿಗೆದಾರರು ಇ–ಪ್ರೊಕ್ಯೂರ್ಮೆಂಟ್ ಪೋರ್ಟಲ್

https://eproc.karnataka.gov.in ಮುಖಾಂತರ ಕರೆದಿರುವ ಈ ಕೆಳಕಂಡ

ಕಾಮಗಾರಿಗಳಿಗೆ ಟೆಂಡರ್ನಲ್ಲಿ ಭಾಗವಹಿಸಬಹುದು. ಒಟ್ಟು 4 ಪ್ಯಾಕೇಜ್

ಕಾಮಗಾರಿಗಳ ಪೈಕಿ ಗರಿಷ್ಠ ಅಂದಾಜು ವೆಚ್ಚ: ರೂ. 30.69 ಲಕ್ಷ, ಕನಿಷ್ಠ ಅಂದಾಜು

ವೆಚ್ಚ: ರೂ. 5.59 ಲಕ್ಷಗಳಿದ್ದು, ಪ್ಯಾಕೇಜ್ ಸಂಖ್ಯೆ: 2, 8 ಮತ್ತು 10ನ್ನು ಪರಿಶಿಷ್ಟ ಜಾತಿಯ

ಗುತ್ತಿಗೆದಾರರು ಮಾತ್ರ ಭಾಗವಹಿಸಲು ಮೀಸಲಿಡಲಾಗಿದೆ. ಸರ್ಕಾರ ಅದೇಶದ ಸಂಖ್ಯೇ

ಆಇ675ವೆಚ್ಚ-12/2020, ಬೆಂಗಳೂರು, ದಿನಾಂಕ: 21.12.2020ರ ಆದೇಶದ ರೀತ್ರಾ ಇ.ಎಂ.ಡಿ ದೃಢೀಕರಣವನ್ನು ಸಲ್ಲಿಸುವುದು. ಉಳಿದಂತೆ ಟೆಂಡರ್ ದಾಖಲೆಗಳಲ್ಲಿ ತಿಳಿಸಿರುವಂತೆ (Technical qualification criteria) ಎಲ್ಲಾ ಅಗತ್ಯ ದಾಖಲೆಗಳನ್ನು

ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಈ ಕಚೇರಿಯ ಅಭಿಯಂತರರ ಶಾಖೆಯಿಂದ ಪಡೆಯಬಹುದು. https://eproc.karnataka.gov.in ಮುಖಾಂತರ

ಡೌನ್ಲೋಡ್ ಮಾಡಿಕೊಂಡು ದಿನಾಂಕ: 20.09.2021ರ ಸಂಜೆ 4:30ರ ಒಳಗಾಗಿ

ಅಪ್ಲೋಡ್ ಮಾಡಬಹುದಾಗಿರುತ್ತದೆ. ಟೆಂಡರ್ ದಾಖಲೆಗಳಲ್ಲಿ ತಿಳಿಸಿರುವಂತೆ ಎಲ್ಲಾ

ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಹೆಚ್ಚಿನ ವಿವರಗಳನ್ನು ಈ ಕಚೇರಿಯ ತಾಂತ್ರಿಕ

ಶಾಖೆಯಿಂದ ಪಡೆಯಬಹುದು ಹಾಗೂ ಕಚೇರಿಯ ಅಧಿಕೃತ ವೆಬ್ಸೈಟ್

ಕರ್ನಾಟಕ ಸರ್ಕಾರ

ವಾಣಿಜ್ಯ ತೆರಿಗೆ ಇಲಾಖೆ

ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾಗೃತಿ)ರವರ ಕಛೇರಿ,

ವಾಣಿಜ್ಯ ತೆರಿಗೆ ಕಾರ್ಯಾಲಯ-2, ಕೋರಮಂಗಲ, ಬೆಂಗಳೂರು-560047

ವಿ-1 ಟೊಬ್ಯಾಕೊ ಮತ್ತು ವಿಮಲ್ ಪಾನ್ ಮಸಾಲ ಹರಾಜು ಪ್ರಕಟಣೆ

ವಾಣಿಜ್ಯ ತೆರಿಗೆ ಅಧಿಕಾರಿ (ಜಾಗೃತಿ)-41, ಬೆಂಗಳೂರು ಇವರು ದಿನಾಂಕ 22-06-2021 ರಂದು 10,000 (ಪೌಚಸ್) ವಿ-1 ಟೊಬ್ಲಾಕೊ ಮತ್ತು 10,000

(ಪೌಚಸ್) ವಿಮಲ್ ಪಾನ್ ಮಾಸಾಲ ಸರಕು ಮತ್ತು ಸೇವಾ ತರಿಗೆ ಕಾಯ್ಡ್, 2017ರ ಕಲಂ 130ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದು, ಸದರಿ ಆದೇಶದಲ್ಲಿ ಸೃಷ್ಟಿಯಾದ ತಗಾದೆ ಮೊತ್ತವನ್ನು ವಸೂಲಿ ಮಾಡುವ ಸಂಬಂಧವಾಗಿ ಸದರಿ

ಸ್ಟರಕ್ಕು "ಹೇಗೆ ಇದೆಯೋ ಹಾಗೆಯೇ" ಇರುವ ಸ್ಥಿತಿಯಲ್ಲಿ ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲು ಇಲಾಖೆಯು ಉದ್ದೇಶಿಸಿದ್ದು, ಈ ಸಂಬಂಧ

ಆಸಕ್ತಿಯುಳ್ಳ ಖರೀದಿದಾರರಿಂದ ಪಡೆದ ಸೀಲು ಮಾಡಿದ ಬಿಡ್ಡು ಲಕೋಟೆಯನ್ನು

ದಿನಾಂಕ 20-09-2021 ರಂದು ಬೆಳಿಗ್ಗೆ 11.00 ಗಂಟೆಗೆ ವಾಣಿಜ್ಯ ತೆರಿಗೆ ಜಂಟೆ ಆಯುಕ್ತರು (ಜಾಗೃತಿ)ರವರ ಕಛೇರಿ, ಕೋರಮಂಗಲ, ಬೆಂಗಳೂರು ಇಲ್ಲಿ ತೆರೆಯಲಾಗುವುದು. ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಆಸಕ್ತಿಯುಳ್ಳ

ಖರೀದಿದಾರರು ಮುಚ್ಚಿದ ಲಕೋಟೆಯಲ್ಲಿ ಬಿಡ್ನ್ನು ಸಲ್ಲಿಸಿ ಸಾರ್ವಜನಿಕ ಹರಾಜಿನಲ್ಲಿ

ಷರತ್ತುಗಳು: 1) ಮುಟ್ರುಗೋಲು ಹಾಕಿಕೊಂಡಿರುವ ವಿ–1 ಟೊಬ್ಯಾಕೊ ಮತ್ತು

ವಿಮಲ್ ಪಾನ್ ಮಸಾಲ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾಗೃತಿ)ರವರ ಕಛೇರಿ,

ಕೋರಮಂಗಲ, ಬೆಂಗಳೂರು ಇವರ ಕಛೇರಿ ಅವರಣದಲ್ಲಿ ದಾಸ್ತಾನು

ಮಾಡಲಾಗಿದ್ದು. ಆಸಕ್ತಿವುಳ್ಳ ಖರೀದಿದಾರರು ದಿನಾಂಕ 07–09–2021ರಂದು 11.00

ಗಂಟೆಯಿಂದ 3.00 ಗಂಟೆಯವರೆಗೆ / ಕಛೇರಿಯ ವೇಳೆಯಲ್ಲಿ ಸದರಿ ಸರಕನ್ನು

ಪರಿಶೀಲಿಸಬಹುದಾಗಿದೆ. 2) ಹರಾಜು ಪ್ರಕ್ತಿಯೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ

ಖರೀದಿದಾರರು ರೂ.25,000/– (ರೂಪಾಯಿ ಇಪ್ಪತ್ತೈದು ಸಾವಿರ ಮಾತ್ರ) ಮೌಲ್ಯದ

ಡಿಡಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿ (ಜಾಗೃತಿ)–41, ಬೆಂಗಳೂರು ಇವರ ಹೆಸರಿನೆಲ್ಲಿ

ಪಡೆದು ಈ ಕಛೇರಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. 3) ಪ್ರತಿ ಬಿಡ್ದಾರರು

ನಮೂದಿಸಿದ ಬಿಡ್ ಮೊತ್ತವನ್ನು ಕಛೇರಿಯ ನೋಟೀಸು ಬೋರ್ಡ್ನಲ್ಲಿ

ಪ್ರಕಟಿಸಲಾಗುವುದು. ಬಿಡ್ದಾರರು ಬಿಡ್ ಮಾಡಿದ ಮೊತ್ತವು ಸಮಂಜಸವಾಗಿದ್ದಲ್ಲಿ

ಅತಿಹೆಚ್ಚು ಮೊತ್ತ ಬಿಡ್ ಮಾಡಿದ ಬಿಡ್ದಾರರಿಗೆ ಸರಕನ್ನು ಪಡೆದುಕೊಳ್ಳುವಂತೆ

ತಿಳಿಸಲಾಗುವುದು. 4) ಯಶಸ್ವಿಯಾದ ಬಿಡ್ದಾರರು ಬಿಡ್ ಹಣವನ್ನು ಏಳು

ದಿನಗಳೊಳಗಾಗಿ ತಾತ್ತಾಲಿಕ ನೋಂದಣಿ ಪಡೆದು ಇ-ಪಾವತಿ ಮುಖಾಂತರ

ಜಿ.ಎಸ್.ಟಿ. ಲೆಕ್ಕಕ್ಕೆ ಪಾವತಿಸಬೇಕು ಮತ್ತು ಸದರಿ ಖರೀದಿಯನ್ನು ಅನೋಂದಾಯಿತ

ಖರೀದಿಯೆಂದು ಪರಿಗಣಿಸತಕ್ಕದ್ದು, 5) ನಿಗದಿತ 07 ದಿನಗಳೊಳಗಾಗಿ ಮೂರ್ತಿ ಬಿಡ್ ಹಣವನ್ನು ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಇ.ಎಂ.ಡಿ. ಹಣವನ್ನು ಸರ್ಕಾರಕ್ಕೆ

ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಸದರಿ ಬಿಡ್ ಅನ್ನು ಯಶಸ್ತಿ ಬಿಡ್ದಾರರ ನಂತರ ಯಾರು ಹೆಚ್ಚಿನ ಬಿಡ್ ಮಾಡಿರುತ್ತಾರೋ ಅವರಿಗೆ ನೀಡಲಾಗುವುದು ಅಥವಾ ಅವರು ನಮೂದಿಸಿದ ಬಿಡ್ ಮೊತ್ತವು

ಸಮಂಜಸವಾಗಿಲ್ಲದ ಪಕ್ಷದಲ್ಲಿ ಹೊಸ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು.

(6) ಪೂರ್ತಿ ಬಿಡ್ ಮೊತ್ತವನ್ನು ಪಾವತಿಸಿದ ನಂತರವೇ ಸರಕನ್ನು ಹೇಗೆ ಇದೆಯೋ

ಹಾಗೆಯೇ ಇರುವ ಸ್ಥಿತಿಯಲ್ಲಿ ಹಸ್ತಾಂತರಿಸಲಾಗುವುದು. (7) ಹೆಚ್ಚಿನ ಮಾಹಿತಿ, ಷರತ್ತು ಮತ್ತು ನಿಬಂಧನೆಗಳನ್ನು ಮೇಲ್ಮಂಡ ಕಛೇರಿಯ ಜಾಹೀರಾತು ಫಲಕ ಮತ್ತು

ಇಲಾಖೆಯ ಜಾಲತಾಣ http://ctax.kar.nic.in/publicauction.asp ರಲ್ಲಿ

ಸಹಿ/- ವಾಣಿಜ್ಯ ತೆರಿಗೆ ಅಧಿಕಾರಿ (ಜಾಗೃತಿ)-41

www.ramanagaracity.mrc.gov.in ನಲ್ಲಿ ಸಹ ಪಡೆಯಬಹುದು.

ಸಂ. ವಾತೆಜಂಅ/ಜಾಗೃತಿ/ವಾತೆಅ-41/ಕೆ.ಪಿ.ಆರ್-13/2021-22

ಆಡಳಿತಾಧಿಕಾರಿಗಳು

ನಗರಸಭೆ, ರಾಮನಗರ

ಸಹಿ ಮಾಡಿರುವವರು ಆಹ್ವಾನಿಸಿರುತ್ತಾರೆ. ಲೋಕೋಪಯೋಗಿ

ಹೊಸಹಳ್ಳಿ ಸೇತುವೆ ಬಳಿ ಶವವನು ತಂದು ಬಿಸಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

before notary M. RAJENDRA, B'luru CHANGE OF NAME CHANGE OF NAME I, RAJANI, Spouse of No. 13682671L

Ex HAV DEVARAJ.G, R/at No.19, Devaraj Residency, Near Veeranjanya Temple, Subramanya Pura Main Road, Uttarahalli, Bangalore-560061, Karnataka, have changed name From RAJANI to RAJANI.D vide affidavit dated: 31.08.2021 before notary L. PUTTARAJU, B'luru.

CHANGE OF NAME

Name) S/o. Late Sri. Ramanaiah Chittabathini & Smt. Suryakumari Chittabathini, aged about 47 years, R/at New No. 9504. Halebudanur. Mandva AD Classic 101, 1st Floor, 2nd Cross, AECS-B-Block, Singasandra, Bengaluru-560068, have changed my name from HARIKRISHNA CHITTABATTUNI to INDIRAMMA vide affidavit dated HARIKRISHNA CHITTABATHINI vide Affidavit dated: 02.09.2021 before Notary GANGARAJU .B.N. Bengaluru.

CHANGE OF NAME I. KARAMATULLAH SAEEDULLAH

ANSARI, S/o. Saeedullah Ansari, R/at# 29/1, Narayan Rao Nilaya Kodigehalli Gate, E Block, Sahakaranagar, Bengaluru-560092, have changed my name to KARAMATULLAH ANSARI vide affidavit dated: 02.09.2021 before notary R. BASARAVARAJA, B'luru,

I, SOMASHEKAR PAVALURU RAVINDRA

R/at # 1. Smaranam Navarathna Gardens, Dodda Kallasandra Kanakapura Main Road, Bengaluru 62, have changed my name to SOMASHEKAR PAVALURU NAIDU vide affidavit dated: 01.09.2021 before notary K.V. MANI, B'luru,

ಇ-ಲ್ಯಾಂಡ್ ಅಪೇರಲ್ ಲಿಮಿಟೆಡ್ ಪರವಾಗಿ

CHANGE OF NAME

I, VEERU KUWAR, aged 23yrs, D/o.

Ganpath Singh, R/at # 35, Marappa

Garden, Pillappa Block, Benson Town

Post, Bengaluru-560046, have

changed my name to AYATH AHMED

SHAD vide affidavit dt: 02.09.2021

before notary A. IDINABBA, B'luru

CHANGE OF NAME

ಸಹಿ/- ಶ್ರೀ ಜೆಹೊ ಸಾಂಗ್

ಡಿಐಎನ್: 07830731

. ASHWINI KOLAKAR, D/o, Lokappa Ningappa Kolkar, Residing at #48, 14th Main, Maruthy Colony Vijayanagar, Near Chandra Layout Boys Hostel, Bengaluru-40, have changed my name to ASHWINI LOKAPPA KOLKAR vide affidavit dated: 02.09.2021 before notary M.K. DEVAKI, B'luru.

CHANGE OF NAME BUDANUR PUTTASWAMY INDIRA

aged 45 years, Residing at No. 520, Taluk, Karnataka, have changed my name to BUDANUR PUTTASWAMY

CHANGE OF NAME CHANGE OF NAME

13682671L Ex HAV DEVARAJ.G, R/at NJAVALLIL, aged 60yrs, S/o. Late No.19, Devaraj Residency, Near Antony Joseph, R/at Flat # 2, Lake Veeranjanya Temple, Subramanya Pura Main Road, Uttarahalli, Ulsoor, Bangalore-560042, have Bangalore-560061, Karnataka, have hanged my name to PUNNOOSE changed name From MONISH JOSEPH DOUGLAS vide affidavit KUMAR to MONISH SHARMA.D vide dated: 02.09.2021 before Notary L GOPALAKRISHNA, Bengaluru. notary L. PUTTARAJU, B'luru.

ಡಾಯ್ಡ್ ಬ್ಯಾಂಕ್ ವಿಜ

ಸೆಕ್ಕುರಿಟ್ಟಿಸೇಶನ್ ಅಂಡ್ ರಿಕನ್ಸ್ಸಕ್ತನ್ ಆಫ್ ಫೈನಾನ್ಫಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ಮಾಯಿಂಡ್ ಆಫ್ ಸೆಕ್ಕುರಿಟಿ ಇಂಟರೆಸ್ಟ್ ಕಾಯ್ಕೆ–2002ರ (ಮುಂದೆ "ಆ್ಯಕ್ಟ್" ಎಂದು ಹೇಳಲಾಗಿದೆ) ಸೆಕ್ಷನ್ 13 (2) ರ ಅಡಿಯಲ್ಲಿ

ಕಾಲಾರರು: l. ಓವರ್ನೈಟ್ ಎಕ್ಸ್ ಪೈವೇಟ್ ಲಿಮಿಟೆಡ್, 2. ಶ್ರೀ. ಓಂ ಪಕಾಶ್ ರಾಜ್ಗಗರಿಯಾ, 3. ಶ್ರೀ ಗೋವಿಂದ ರಾಜ್ಗಗರಿಯಾ, 4. ಶ್ರೀಮತಿ. ಅಲ್ಲಾ ರಾಜ್ಗಗರಿಯಾ, 5. ಶ್ರೀ, ಹರ್ಷ್ ವರ್ಧನ್ ರಾಜಗಾರ್ಹಿಯಾ ಸಾಲಗಾರರು: 1. ಒವರ್ನ್ಟ್ಯಡ್ ಎಕ್ಸ್ಪ್ರಜ್ ಪ್ರೂಪೀಟ್ ಲಮೀಟ್, 2. ಶ್ರೀ. ಒಂ ಪ್ರಕಾಶ ರಾಜ್ ಗಂಯಾ, 3. ಶ್ರೀ ಗೋವಿಂದ ರಾಜ್ ಗಂಯಾ, 4. ಶ್ರೀಮತಿ. ಆಲ್ಟ್ ರಾಜ್ ಗಂಯಾ, 5. ಶ್ರೀ. ಹರ್ಷ್ ವರ್ಧನ್ ರಾಜಗಾರ್ಯಾಯ, 6.ಮ. ಅನಿತಾ ರಾಜ್ ಗಂಯಾ, ವಸತಿ ಮತ್ತು ವಣಣಿಜ್ಯ ಆಸ್ತಿ: ಆಸ್ತಿ ಸಂಖ್ಯೆ 1 ಫ್ಲಾಟ್ ನಂ-ಜಿ -2-ಎ. ನೆಲ ಮಹಡಿ, ಹ್ಯಾಪಿ ವೀಣಾ ವಿಹಾರ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, 212 ದಯಾಳ್ದಾಸ್ ಸ್ಟ್ರಿಪಿ ಪ್ರವಸ್ತಿ ಪ್ರತ್ಯಾತ್ತಿ ಪ್ರತ್ಯಾತ್ತ ಪ್ರತ್ಯಾತ್ತಿ ಪ್ರತ್ಯಾತ್ತಿ ಪ್ರತ್ಯಾತ್ತಿ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತಿ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯ ಪ್ರತ್ಯಾತ್ತ ಪ್ರತ್ಯ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯಾತ್ತ ಪ್ರತ್ಯ ಪ್ರತ್ಯಾತ್ತ ಪ್ರತ್ಯ ಪ್ರತ . NTC ಸಂಖ್ಯೇ G –373, Dt. 15.10.1980 | ದರಿಯಾಮರದಲ್ಲಿದೆ. ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಪೈಕಿ ತಾ.ಪಂ. ನಂ ... 14 (ಹಳೆಯ ಸಮೀಕ್ಷಿ ಸಂಖ್ಯೆ 315/1) ಸುಮಾರು 10117.17 ಚದರ ಅಡಿ ಅಳತೆ. ಮೂರ್ವದಲ್ಲಿ: ರಸ್ತೆ, ಪಶ್ಚಿಮದಲ್ಲಿ: ಟಾಟಾ ಅಡ್ಡಾನ್ಸ್ ಮಲ್, ಉತ್ತರದಲ್ಲಿ: ಮಾಧವಮರ ಮಾರುಕಟ್ಟೆ ದಕ್ಷಿಣದಲ್ಲಿ: ಟಾಟಾ ಅಡ್ಡಾನ್ಸ್ ಮಲ್, ಆಸ್ತಿ ಸಂಖ್ಯೆ 5 ಕಚೇರಿ ಸಂಖ್ಯೆ 59 ರಲ್ಲಿ 26.38 ಚದರ ಮೀಟರ್ ಸಹಜಾನಂದ್ ಶಾಪಿಂಗ್ ಸೆಂಟರ್ನ ನೆಲ ಅಂತಸ್ತಿನಲ್ಲಿ ಅಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ (ಎನ್ಟ್ ಟಿಸಿ ಸಂಖ್ಯೆ: ಜಿ–373, ದಿನಾಂಕ.15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್) ತಾ. ನಗರ. ನೋಂದಣಿ ಜಲ್ಲೆ ಮತ್ತು ಉಪ ಜಲ್ಲೆ ಅಹಮರ್ದಾಬಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಪೈಕಿ ತಾ.ಪಂ. ನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಪೂರ್ವದಲ್ಲಿ: ಮಳಿಗೆ ಸಂಖ್ಯೆ 57, ಪಠ್ಣಿಮದಲ್ಲಿ: 1 ನೇ ಮಹಡಿಯ ಕಡೆಗೆ ಮೆಟ್ಟಿಲು, ಉತ್ತರದಲ್ಲಿ: ಅಂಗಡಿ ಸಂಖ್ಯೆ 58, ದಕ್ಷಿಣದಲ್ಲಿ: ಸಂಕೀರ್ಣ ಸಾಮಾನ್ಯ ಪಾಕಿರ್ಂಗ್. ಆಸ್ತಿ ಸಂಖ್ಯೆ 6 ಕಚೇರಿ ಸಂಖ್ಯೆ 60ರಲ್ಲಿ 19.69 ಚದರ ಮೀಟರ್, ಸಹಜಾನಂದ್ ಶಾಪಿಂಗ್ ಸೆಂಟರ್ನ ನೆಲ ಮಹಡಿಯಲ್ಲಿದೆ ಇದನ್ನು ಅಕ್ಷರ ಆಸೋಸಿಯೇಶನ್ ಎಂದೂ ಕರೆಯುತ್ತಾರೆ (ಎನ್ಟ್ ಸಿ ಸಂಖ್ಯೆ: ಜಿ –373, ದಿನಾಂಕ.15.10.1980 ಹೊಂದಿರುವ) ದರಿಯಾಮರ – ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಪ್.ಪಿ. ಸಂಖ್ಯೆ 105 ಪೈಕ್ತಿ ಶಾ.ಪಂ. ನಂ..14 (ಹಳೆಯ ಸಮೀಕೆ ಸಂಖ್ಯೆ 315/1) ಂದಾಜು 10117.17 ಚದರ ಮೀಟರ್. ಪೂರ್ವದಲ್ಲಿ: ಮಳಿಗೆ ಸಂಖ್ಯೆ 58, ಪಶ್ಚಿಮದಲ್ಲಿ: ಮೆಟ್ರಿಲು ನೆಲಮಾಳಿಗೆಯ ಕಡೆಗೆ, ಮಳಿಗೆ ಸಂಖ್ಯೆ 62, ಉತ್ತರದಲ್ಲಿ: ಜಾಲಿ ಕಡೆಗೆ ರಸ್ತೆ, ದಕ್ಷಿಣದಲ್ಲಿ: ಅಂಗಡಿ ಸಂಖ್ಯೆ 39, ಆಸ್ತಿ ಸಂಖ್ಯೆ 7 ಕಚೇರಿ ಸಂಖ್ಯೆ 61. 26.38 ಚದರ ಮೀಟರ್ಗಳು ಎಮ್ಟ್ಆರ್ಎಸ್ ಸಹಾನಂದ ಶಾಪಿಂಗ್ ಸೆಂಟರ್ನ ನೆಲ ಮಹಡಿಯಲ್ಲಿದ್ದು ಇದನ್ನು ಅಕ್ಷರ ಅಸೋಸಿಯೇಶನ್ ಎಂದೊ ಕರೆಯುತ್ತಾರೆ (ಎನ್ಟ್ ಸಿಸಿ ಸಂಖ್ಯೆ ಜೆ –373. ಡಿ .15.10.1980 ಹೊಂದಿರುವ) ದರಿಯಾಪುರ –ಕಾಜಿಪುರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಜೈಕಿ ತಾ.ಪಂ. ನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಪೂರ್ವ: 1 ನೇ ಮಹಡಿಗೆ ಮೆಟ್ಟಲು. ಪಶ್ಚಿಮದಲ್ಲಿ: ಮಳಿಗೆ ಸಂಖ್ಯೆ 63, ಉತ್ತರದಲ್ಲಿ: ಮಳಿಗೆ ಸಂಖ್ಯೆ 62, ದಕ್ಷೀದಲ್ಲಿ: ಸಾಮಾನ್ಯ ಪಾಕಿಂಗ್, ಆಸ್ತಿ ಸಂಖ್ಯೆ 8 ಕಚೇರಿ ಸಂಖ್ಯೆ 62 ರಲ್ಲಿ 19.69 ಚದರ ಮೀಟರ್. ಸಹಜಾನಂದ್ ಶಾಪಿಂಗ್ ಸೆಂಟರ್ನ ನೆಲ ಮಹಡಿಯಲ್ಲಿ ಆಕ್ಷರ ಆಸೋಸಿಯೇಶನ್ ಎಂದೂ ಕರೆಯುತ್ತಾರೆ (NTC ಸಂಖ್ಯೆ: ಉ–373, DL15.10.1980 ಹೊಂದಿರುವ) ದರಿಯಾಮರ–ಕಾಜಿಮರ (ಸಿಮ್) ನಲ್ಲಿ ಇದೆ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಆಹಮದಾದಾದ್ (ನರೋಡಾ –6), ಎಫ್ಪ್ ಸಂಖ್ಯೆ 105 ಪೈಕೆ ಟಿಪಿನಂ .14 (ಹಳೆಯ ಸರ್ವೆನಂಬರ್ 315/I) ಅಂದಾಜ 10117.17 ಚದರ ಮೀಟರ್, ಪೂರ್ವದಲ್ಲಿ: ನೆಲಮಾಳಿಗೆಯ ಕಡೆಗೆ ಮೆಟ್ಟಲು, ಪೆಶ್ರಿಮದಲ್ಲಿ: ಮಳಿಗೆ ಸಂಖ್ಯೆ 64, ಉತ್ತರದಲ್ಲಿ: ಜಾಲಿ ಕಡೆಗೆ ರಸ್ತೆ, ದಕ್ಷಿಣದಲ್ಲಿ: ಅಂಗಡಿ ಸಂಖ್ಯೆ 61, ಆಸ್ತಿ ಸಂಖ್ಯೆ 9 ಕಚೇರಿ ಸಂಖ್ಯೆ 63 ರಲ್ಲಿ 27.31 ಚದರ ಮೀಟರ್ ಇದೆ. ಸಹಜಾನಂದ್ ಶಾಪಿಂಗ್ ಸೆಂಟರ್ನ ನೆಲ ಮಹಡಿಯನ್ನು ಅಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ (ಎನ್ಟಿಸಿ ಸಂಖ್ಯೆ: ಜೆ–373, ದಿನಾಂಕ.15.10.1980 ಹೊಂದಿರುವ) ದರಿಯಾವರ –ಕಾಜಿಮರ (ಸಿಮ್), ತಾ. ನಗರ. ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮರಾಬಾದ್ (ನರೋಡಾ –6), ಸಂಖ್ಯೆ 105 ಪೈಕಿ ಟಿಪಿ ನಂ .14 (ಹಳೆಯ ಸರ್ವನಂಬರ್ 315/1) ಅಂದಾಜು 10117.17 ಜಿವರ ಮೀಟರ್. ಪೂರ್ವದಲ್ಲಿ: ಅಂಗಡಿ ಸಂಖ್ಯೆ 61, ಪಶ್ಚಿಮದಲ್ಲಿ: ಮಳಿಗೆ ಸಂಖ್ಯೆ 65, ಉತ್ತರದಲ್ಲಿ: ಮಳಿಗೆ ಸಂಖ್ಯೆ 64, ದಕ್ಷಿಣದಲ್ಲಿ: ಸಾಮಾನ್ಯ ಪಾರ್ಕಿಂಗ್. ಆಸ್ತಿ ನಂ. 10 ಕಚೇರಿ ಸಂಖ್ಯೆ 64 ರಲ್ಲಿ 22 ಜಿವರ ಮೀಟರ್. ನೆಲಮಹಡಿಯಲ್ಲಿ ಇದೆ. ಸಹಾನಂದ್ ಶಾಪಿಂಗ್ ಸೆಂಟರ್ ಆನ್ನು ಅಕ್ಷರ ಅಸೋಸಿಯೇಷೆನ್ ಎಂದೂ ಕರೆಯುತ್ತಾರೆ (ಎನ್ಟರ್ಟಿಸಿ ಸಂಖ್ಯೆ: ಜಿ-373, ದಿನಾಂಕ.15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾದಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಜೈಕಿ ಟಿಪಿ ನಂ .14 (ಹಳಿಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಪೂರ್ವದಲ್ಲಿ: ಮಳಿಗೆ ಸಂಖ್ಯೆ 62, ಪಶ್ಚಿಮದಲ್ಲಿ: ಮಳಿಗೆ ಸಂಖ್ಯೆ 66, ಉತ್ತರದಲ್ಲಿ: ಜಾಲಿ ಕಡೆಗೆ ಸಾಮಾನ್ಯ ರಸ್ತೆ ಅಂಗಡಿ ಸಂಖ್ಯೆ 63. ಆಸ್ತಿ ಸಂಖ್ಯೆ 11 ಕಚೀರಿ ಸಂಖ್ಯೆ 107 ರಲ್ಲಿ 44.87 ಚದರ ಮೀಟರ್. ಸಹಜಾನಂದ್ ನ ಮೊದಲ ಮಹಡಿಯಲ್ಲಿ ಇದೆ. ಶಾಪಿಂಗ್ ಸೆಂಟರ್ ಅನ್ನು ಆಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ. (ಎನ್ಟ್ ಸಿಸ್ ಸಂಖ್ಯೆ: ಜಿ–373, ದಿನಾಂಕ.15.10.1980 ಹೊಂದಿರುವ) ದರಿಯಾಪರ –ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ: ಮತ್ತು ಉಪ ಜಿಲ್ಲೆ ಆಹಮದಾದಾದ್ (ನರೋಡಾ –6), ಎಫ್.ಪಿ.ಸಂಖ್ಯೆ 105 ಪೈಕಿ ಟಿಪಿ ನಂ .14 (ಹಳಿಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಪೂರ್ವದಲ್ಲೀ 1 ನೇ ಮಹಡಿಯ ಕಡೆಗೆ ಮೆಟ್ಟಲು, ಪಶ್ಚಿಮ: ಮಳಿಗೆ ಸಂಖ್ಯೆ 108, ಉತ್ತರದಲ್ಲಿ: ಸಾಮಾನ್ಯ ರಸ್ತೆ, ದಕ್ಷಿಣದಲ್ಲಿ: ಸಾಮಾನ್ಯ ಪಾರ್ಕಿಂಗ್. ಆಸ್ತಿ ಸಂಖ್ಯೆ 12 ಕಚೇರಿ ಸಂಖ್ಯೆ 108 ರಲ್ಲಿ 46 ಚದರ ಮೀಟರ್ ಸಹಜಾನಂದ್ ಶಾಹಿಂಗ್ ನ ಮೊದಲ ಮಹಡಿಯಲ್ಲಿ ಇದೆ. ಆಕ್ಕರ್ ಆಸೋಸಿಯೇಷನ್ ಎಂದೂ ಕರೆಯಲ್ಲಡುವ ಕೇಂದ್ರವು (ಎನ್ಟ್ ಜಿ. ಸಂಖ್ಯೆ: ಜಿ. 373, ದಿನಾಂಕ.15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ: ಮತ್ತು ಉಪ ಜಿಲ್ಲೆ ಆಹಮದಾದಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಪೈಕಿ ಟಿಪಿ ನಂ. 14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಪೂರ್ವದಲ್ಲಿ: ಮಳಿಗೆ ಸಂಖ್ಯೆ 107. ಪಶ್ಚಿಮದಲ್ಲಿ: ಮಳೆಗೆ ಸಂಖ್ಯೆ 109. ಉತ್ತರದಲ್ಲಿ: ಜಾಲಿ ಕಡೆಗೆ ಸಾಮಾನ್ಯ ರಸ್ತೆ. ದಕ್ಷಿಣದಲ್ಲಿ: ಸಾಮಾನ್ಯ ಪಾರ್ಕಿಂಗ್. ಆಸ್ತಿ ಸಂಖ್ಯೆ 13 ಮನೆ ಸಂಖ್ಯೆ 4/25, ಮೊದಲ ಮತ್ತು ಎರಡನೇ ಮಹಡಿ, ಶಾಂತಿ ನಿಕೀತನ. ನವದೆಹಲಿ –110021, ಪ್ಲಾಟ್ 601 ಚದರ ಯಾರ್ಡ್. ಗಡಿ ಈ ಕೆಳಗಿನಂತೆ ಇದೆ. ಉತ್ತರಕ್ಕೆ : 20 ಅಡಿ ಆಗಲದ ಸೇವಾ ಲೇನ್, ದಕ್ಷಿಣದಲ್ಲಿ: 45 ಅಡಿ ಆಗಲ ರಸ್ತೆ, ಪೂರ್ವದಲ್ಲಿ: ಪ್ಲಾಟ್ ಸಂಖ್ಯೆ 24, ಪಶ್ಚಿಮಕ್ಕೆ: ಪ್ಲಾಟ್ ಸಂಖ್ಯೆ

ಆರ್ಇ: ಆಸ್ತಿ ಖಾತೆ ಸಂಖ್ಯೆ 300029949120019 ರ ಮೊತ್ತಕ್ಕೆ ರೂ. 78.00.000/- (ರೂಪಾಯಿ ಎಪ್ಪತ್ತೆಂಟು ಲಕ್ಷಗಳು ಮಾತ್ರ), ಆಸ್ತಿ ಖಾತೆ ವಿರುದ್ಧ ಸಾಲ. 300029949120028 ಮೊತ್ತಕ್ಕೆ 1.09.00,000/- (ಒಂದು ಕೋಟಿ ಒಂಬತ್ತು ಲಕ್ಷ ರೂಪಾಯಿಗಳು ಮಾತ್ರ), ಆಸ್ತಿ ಖಾತೆ ಸಂಖ್ಯೆ 300029949120037 ವಿರುದ್ಧ ಸಾಲವನ್ನು ರೂ. 2.60.00,000 /- (ಎರಡು ಕೋಟಿ ಅರವತ್ತು ಲಕ್ಷ ರೂಪಾಯಿಗಳು ಮಾತ್ರ), ಆಸ್ತಿ ಖಾತೆ ಸಂಖ್ಯೆ 300029949120046 ವಿರುದ್ಧ ಸಾಲ ಮೊತ್ತ ರೂ. 2,00,00,000/- (ರೂಪಾಯಿ ಎರಡು ಕೋಟಿ ಮಾತ್ರ), ರೂ. ಮೊತ್ತಕ್ಕೆ ಆಸ್ತಿ ಖಾತೆ ಸಂಖ್ಯೆ 300029949120055 ವಿರುದ್ಧ ಸಾಲ. 12.80,00,000/- (ಹನ್ನೆರಡು ಕೋಟಿ ಎಂಭತ್ತು ಲಕ್ಷ ರೂಪಾಯಿಗಳು ಮಾತ್ರ), ಆಸ್ತಿ ಖಾತೆ ವಿರುದ್ಧ ಸಾಲ. 300029949120064 ಮೊತ್ತಕ್ಕೆ 6,00,00,000/- (ಆರು ಕೋಟಿ ರೂಪಾಯಿಗಳು ಮಾತ್ರ).

ಡಾಯ್ಡ್ ಬ್ಯಾಂಕ್ ಎಜಿ, ತನ್ನ ವ್ಯಾಪಾರ ಸ್ಥಳಗಳಲ್ಲಿ ಒಂದಾದ ಗ್ರೌಂಡ್ ಮತ್ತು 14ನೇ ಮಹಡಿ, ಹಿಂದೂಸ್ತನ್ ಟೈಮ್ಸ್ ಹೌಸ್, 18–20, ಕಸ್ತೂರ್ಬಾ ಗಾಂಧಿ ಮಾರ್ಗ ನವದೆಹಲಿ – 110001 (ಇನ್ನು ಮುಂದೆ "ಬ್ಯಾಂಕ್" ಎಂದು ಉಲ್ಲೇಖಿಸಲಾಗಿದೆ) ವಿಳಾಸದಾರರಾದ ನಿಮಗೆ ಸಾಲ ಸೌಲಭ್ಯವನ್ನು ವಿಸ್ತರಿಸಿದೆ. ಈ ಸಾಲ ಸೌಲಭ್ಯವನ್ನು ಸ್ಥಿರ ವಸತಿ ಮತ್ತು ವಾಣಿಜ್ಯದ ಮೇಲೆ ಆಡಮಾನದ ಮೂಲಕ ಭದ್ರಪಡಿಸಲಾಗಿದೆ. ಆಸ್ತಿಯು ಎಲ್ಲಾ ಹಕ್ಕು ಆಸ್ತಿಯ ಹಕ್ಕು ಮತ್ತು ಫ್ಲಾಟ್ ನಂ–ಜಿ –2–ಎ. ನೆಲ ಮಹಡಿ, ಹ್ಯಾಪಿ ವೀಣಾ ವಿಹಾರ್ ಕೋ–ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, 212 ದಯಾಳದಾಸ್ ರಸ್ತೆ, ವಿಲೇಪಾರ್ಲಿ (ಪೂರ್ವ), ಮುಂಬೈ –400090 (ಮೆಹಾರಾಷ್ಟ್ರ). 400 ಚದರ ವಿಸ್ತೀರ್ಣವನ್ನು ಹೊಂದಿದೆ. ಆಡಿ. ಫ್ಲಾಟ್ ನಂ–ಜಿ –3–, ನೆಲ ಮಹಡಿ, ಹ್ಯಾಪಿ ವೀಣಾ ವಿಹಾರ್ ಕೋ–ಅಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, 212 ದಯಾಲ್ಟಾಸ್ ರಸ್ತೆ ವಿಲೆಪಾರ್ಲಿ (ಪೂರ್ವ), ಮುಂಬೈ –400090 (ಮಹಾರಾಷ್ಟ್ರ), ಸೈಟ್ ನಂ 1894, 8 ನೇ ಕ್ರಾಸ್, ಮಟ್ಟಪ್ನ ಲೇಡಿಟ್, ಎಚ್ಎಎಲ್ 3 ನೇ ಹಂತ, ಹೊಸ ತಿಪ್ಪಸಂದ್ರ, ಬೆಂಗಳೂರು – 560075 (ಕರ್ನಾಟಕ) 3670 ಚದರ ಮೀಟರ್. ಕಚೇರಿ ಸಂಖ್ಯೆ 21 ರ 27.60 ಚದರ ಮೀಟರ್ ಸಹಜಾನಂದ್ ಶಾಪಿಂಗ್ ಸೆಂಟರ್ನ್ ನೆಲ ಮಹಡಿಯಲ್ಲಿದೆ ಇದನ್ನು ಅಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ (NTC ಸಂಖ್ಯೆ: G–373, DL15.10.1980) ದರಿಯಾಸುರದಲ್ಲಿದೆ. ಕಾಜಿಸುರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಪೈಕಿ ತಾ.ಸಂ. ನಂ. .14 (ಹಳೆಯ ಸಮೀಕ್ಷೆ ಸಂಖ್ಯೆ 315/1) ಸುಮಾರು 10117.17 ಚದರ ಅಡಿ ಆಳತೆ, ಕಚೇರಿ ಸಂಖ್ಯೆ 59 ರಲ್ಲಿ 26.38 ಚದರ ಮೀಟರ್ ಸಹಜಾನಂದ್ ಶಾಪಿಂಗ್ ಸೆಂಟರ್ನ ನೆಲ ಅಂತ್ರಿಸ್ತನಲ್ಲಿ ಅಕ್ಷರ ಅಸ್ತೇಸಿಯೇಶನ್ ಎಂದೂ ಕರೆಯುತ್ತಾರೆ (ಎನ್.ಟಿಸಿ ಸಂಖ್ಯೆ 373, ದಿನಾಂಕ.15.10.1980 ಹೊಂದಿರುವ) ದರಿಯಾಪುರ –ಕಾಜಿಸುರ (ಸಿಮ್) ತಾ. ನಗರ. ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಪೈಕಿ ತಾ.ಸಂ. ನಂ. .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಕಚೇರಿ ಸಂಖ್ಯೆ 60 ರಲ್ಲಿ 19.69 ಚದರ ಮೀಟರ್. ಸಹಜಾನಂದ್ ಶಾಪಿಂಗ್ ಸೆಂಟರ್ನ ನೆಲ ಮಹಡಿಯಲ್ಲಿದೆ ಇದನ್ನು ಅಕ್ಷರ ಅಸೋಸಿಯೇಶನ್ ುಂದೂ ಕರೆಯುತ್ತಾರೆ (ಎನ್ಟಸಿ ಸಂಖ್ಯೆ: ಜಿ –373, ದಿನಾಂಕ.15.10.1980 ಹೊಂದಿರುವ) ದರಿಯಾಮರ – ಕಾಜಿಮರ (ಸಿಮ್). ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾದಾದ್ (ನರೋಡಾ –6). ಎಫ್.ಪಿ. ಸಂಖೈ 105 ಪೈಕಿ ಟಿಪಿ ನಂ .14 (ಹಳೆಯ ಸಮೀಕ್ಷೆ ಸಂಖ್ಯೆ 315/1) ಅಂದಾಜು 10117.17 ಚದರ ಮೀಟರ್. ಕಚೇರಿ ಸಂಖ್ಯೆ 61. 26.38 ಚದರ ಮೀಟರ್ಗಳು. ಎಮ್ಟಿಆರ್ಎಸ್ ಸಹಾನಂದ ಶಾಪಿಂಗ್ ಸೆಂಟರ್ನ ಕೆಲ ಮಹಡಿಯಲ್ಲಿದ್ದು ಇದನ್ನು ಅಕ್ಷರ ಆಸೋಸಿಯೇಶನ್ ಎಂದೂ ಕರೆಯುತ್ತಾರೆ (ಎನ್ಟ್ ಸಿ ಸಂಖ್ಯೆ: ಜಿ –373, ಡಿ .15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾದಾದ್ (ನರೋಡಾ –6), ಎಫ್.ಪಿ. ಸಂಖ್ಯೆ 105 ಪೈಕಿ ತಾ.ಪಂ. ನಂ .14 (ಹಳೆಯ ಸರ್ವೆನಂಬರ್ 315/I) ಅಂದಾಜು 10117.17 ಚದರ ಮೀಟರ್. ಕಚೇರಿ ಸಂಖ್ಯೆ 62 ರಲ್ಲಿ 19.69 ಚದರ ಮೀಟರ್. ಸಹಾನಂದ್ ಶಾಪಿಂಗ್ ಸೆಂಟರ್ನ ನೆಲ ಮಹಡಿಯಲ್ಲಿ ಆಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ (ಓಖಿಅ ಸಂಖ್ಯೆ: ಉ–373, ಆಣ.15.10.1980 ಹೊಂದಿರುವ) ದರಿಯಾಪುರ–ಕಾಜಿಪುರ (ಸಿಮ್) ನಲ್ಲಿ ಇದೆ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಫ್ಪ್ ಸಂಖ್ಯೆ 105 ವೈಕಿ ಟಿಪಿನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್, ಕಚೇರಿ ಸಂಖ್ಯೆ 63 ರಲ್ಲಿ 27.31 ಚದರ ಮೀಟರ್ ಇದೆ. ಸಹಜನಂದ್ ಶಾಪಿಂಗ್ ಸೆಂಟರ್ನ ನೆಲ ಮಹಡಿಯನ್ನು ಅಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ (ಎನ್ಟ್ ಸಿ ಸಂಖ್ಯೆ: ಜಿ–373, ದಿನಾಂಕ.15.10.1980 ಹೊಂದಿರುವ) ದರಿಯಾಮರ -ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಸಂಖ್ಯೆ 105 ಪೈಕಿ ಟಿಪ್ ನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಜೆದರ ಮೀಟರ್. ಕಚೇರಿ ಸಂಖ್ಯೆ 64 ರಲ್ಲಿ 22 ಚದರ ಮೀಟರ್. ನೆಲಮಹಡಿಯಲ್ಲಿ ಇದೆ. ಸಹಾನಂದ್ ಶಾಪಿಂಗ್ ಸೆಂಟರ್ ಆನ್ನು ಅಕ್ಷರ ಆಸೋಸಿಯೇಷನ್ ಎಂದೂ ಕರೆಯುತ್ತಾರೆ (ಎನ್ಟ್,ಸಿ ಸಂಖ್ಯೆ: ಜಿ–373, ದಿನಾಂಕ.15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ. ಮತ್ತು ಉಪ ಜಿಲ್ಲೆ ಆಹಮದಾಬಾದ್ (ನರೋಡಾ –6), ಎಫ್.ಪಿ.ಸಂಖ್ಯೆ 105 ಪೈಕಿ ಟಿಪಿ ನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಕಚೇರಿ ಸಂಖ್ಯೆ 107 ರಲ್ಲಿ 44.87 ಚದರ ಮೀಟರ್. ಸಹಜಾನಂದದ ಮೊದಲ ಮಹಡಿಯಲ್ಲಿ ಇದೆ ಶಾಪಿಂಗ್ ಸೆಂಟರ್ ಅನ್ನು ಅಕ್ಷರ ಅಸೋಸಿಯೇಶನ್ ಎಂದೂ ಕರೆಯುತ್ತಾರೆ. (ಎನ್ಟ್ ಚಿನಿ ಸಂಖ್ಯೆ: ಜಿ–373, ದಿನಾಂಕ.15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್), ತಾ. ನಗರ, ನೋಂದಣಿ ಜಿಲ್ಲೆ. ಮತ್ತು ಉಪ ಜಿಲ್ಲೆ ಅಹಮದಾಬಾದ್ (ನರೋಡಾ –6), ಎಫ್.ಪಿ,ಸಂಖ್ಯೆ 105 ಪೈಕಿ ಟಿಪಿ ನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಕಚೀರಿ ಸಂಖ್ಯೆ 108 ರಲ್ಲಿ 46 ಚದರ ಮೀಟರ್ ಸಹಜಾನಂದ್ ಶಾಪಿಂಗ್ ನಮೊದಲ ಮಹಡಿಯಲ್ಲಿ ಇದೆ. ಅಕ್ಷರ್ ಆಸೋಸಿಯೇಷನ್ ಎಂದೂ ಕರೆಯಲ್ಲಡುವ ಕೇಂದ್ರವು (ಎನ್ಟ್ ಸಿ ಸಂಖ್ಯೆ: ಜಿ–373, ದಿನಾಂಕ.15.10.1980 ಹೊಂದಿರುವ) ದರಿಯಾಮರ –ಕಾಜಿಮರ (ಸಿಮ್), ಶಾ. ನಗರ, ನೋಂದಣಿ ಜಿಲ್ಲೆ. ಮತ್ತು ಉಪ ಜಿಲ್ಲೆ ಂಹಮದಾಬಾದ್ (ನರೋಡಾ −6), ಎಫ್.ಪಿ.ಸಂಖ್ಯೆ 105 ಪೈಕಿ ಟಿಪಿ ನಂ .14 (ಹಳೆಯ ಸರ್ವೆನಂಬರ್ 315/1) ಅಂದಾಜು 10117.17 ಚದರ ಮೀಟರ್. ಮನೆ ಸಂಜ್ಯೆ 4/25, ಮೊದಲ ಮತ್ತು ಎರಡನೇ ಮಹಡಿ, ಶಾಂತಿ ಅಹಮದಾದಾದ್ (ನರೋಡಾ -6), ಎಫ್.ಪಿ.ಸೆಂಟ್ರ 103 ಹೈಕ ಟಿಹಿ ನಂ.14 (ಹಳಿಯ ಸರ್ವನಂಬರ್ 315/1) ಅಂದಾಜು 1017/17 ಜಿವರ ಮೀಟರ್, ಮನ ಸಂಖ್ಯ 4/23, ಮೂರಲ ಮತ್ತು ಎರಡನೇ ಮಹಡಿ, ಶಾಂತಿ ನಿಕೇತನ, ನವದೆಹಳಿ -110021, ಪ್ಲಾಟ್ 601 ಚದರ ಯಾರ್ಡ್, ಗಡಿ ಈ ಕೆಳಗಿನಂತೆ ಇದೆ. ಉತ್ತರಕ್ಕೆ : 20 ಅಡಿ ಆಗಲದ ಸೇವಾ ಲೇನ್, ದಕ್ಷಣದಲ್ಲಿ: 45 ಅಡಿ ಅಗಲ ರಸ್ತೆ ಚೂರ್ವದಲ್ಲಿ: ಪ್ಲಾಟ್ ಸಂಖ್ಯೆ 24, ಪಕ್ಷಿಮಕ್ಕೆ ಪ್ರಾಟ್ ಸಂಖ್ಯೆ 26. ('ಪ್ರಾಪರ್ಟೀಸ್') (ಇನ್ನು ಮುಂದೆ ಇದನ್ನು 'ಸುರಕ್ಷಿತ ಸ್ವತ್ತುಗಳು' ಉಲ್ಲೇಖಿಸಲಾಗುತ್ತದೆ) ನೀವು, ವಿಶಾಸದಾರರು ಸಾಲದ ಖಾತೆಯಲ್ಲಿ ಅರ್ಥಿಕ ಶಿಸ್ತನ್ನು ಕಾಯ್ಕುಕೊಳ್ಳಲು ವಿಫಲಾಗಿದ್ದಾರೆ ಮತ್ತು ಸಾಮಾನ್ಯ ಕೋರ್ಸ್ ಮಸ್ತರ ನಿರ್ವಹಿಸಲಾದ ಖಾತೆಗಳ ಮತ್ತು ಪ್ರಚಾರವಾಗುತ್ತದೆ ಬ್ಯಾಂತಿಂಗ್ ಪ್ರವಹಾರವು ಬಾಕಿ ಉಳಿದಿರುವ ರೂ. 28.17.43,930.42 (ರೂಪಾಯಿ ಇಪ್ಪತ್ತೆಂಟು ಕೋಟಿ ಹದಿನೇಳು ಲಕ್ಷ ನಲವತ್ತು ಮೂರು ಸಾಮಿತ ಒಂದೈನೂರ ಮೂವತ್ತು ಮತ್ತು ನಲಪತ್ರೆಂದು ಪೈಸೆ ಮಾತ್ರ) ಬಾಕಿ ಇರುವ ಮೂಲರನ ಬಾಕಿಗಳು (ಸಂಚಿತ ತಡವಾದ ಶುಲ್ಚಗಳನ್ನು ಒಳಗೊಂಡಂತೆ) ಮತ್ತು ಸಂಪೂರ್ಣ ಬಾಕಿಗಳನ್ನು ಪಡೆಯುವವರೆಗೆ ಅದರ ಬಡ್ಡಿ ಬಡ್ಡಿ ಮತ್ತು ದಂಡದ ಬಡ್ಡಿಗಳನ್ನು ಪಾವತಿಸುವ ಹೊಳಗಾರು ಸಂಪರ್ಣ ಬಾಕಿಗಳನ್ನು ಪಡೆಯುವವರೆಗೆ ಪಡಿಸ್ತದಲ್ಲಿ ಬಡ್ಡಿ ಮತ್ತು ದಂಡದ ಬಡ್ಡಿಗಳನ್ನು ಪಾವತಿಸಲು ಸಹನೀವು ಹೊಣೆಗಾರರಾಗಿರುತ್ತೀರಿ. ನಿಮ್ಮ ಕಡೆಯಿಂದ ನಿರಂತರ ಸುಸ್ತಿಬಾಕಿ ಬ್ರಹ್ಮಿಯಿಂದ, ಪ್ಯಾಂಕ್ ಈ ಮೂಲಕ ನಿಮಗೆ ಸೂಚಿಸುವುದೇನೆಂದರೆ ನಿಮ್ಮ ಮೇಲೆ ಹೇಳಿದ ವಿಶಾಸದಾರರ ಸಂಪರ್ಣ ಬಾಕಿಯನ್ನು ಅನುತ್ತನೆಗಳು ಮತ್ತು ಸಂಭರ್ಣ ಸಂಪರ್ಣ ಪರ್ತಿಸಿದ ಮೊದ್ದಗಳು ಪ್ರತಿ ಪರ್ವಹಿಸುವುದೇನೆಂದರೆ ನಿಮ್ಮ ಮೇಲೆ ಹೇಳಿದ ವಿಶಾಸದಾರರ ಸಂಪರ್ಣ ಬಾಕಿಯನ್ನು ಅನುತ್ತಗಳು ಸೇರಿದಂತೆ ಈ ಸೂಚನೆಯನ್ನು ಪ್ರಕರಣಗಳು ಸಂಪರ್ಣ ಪರತ್ರಗಳನ್ನು ಚಲಾಯಸಲು ಕಟ್ಟಿಸಲಾರು ಸಂಪರ್ಣಿಸುವು ಸಂಪರ್ಣ ಪರ್ಣ ಮತ್ತು ಸಂಪರ್ಣ ಪರ್ಣ ಸುಸ್ತರಾಗಿ ನಿವ್ಯ ಪರ್ಣ ಸಿಸ್ತರ ಸಂಪರ್ಣ ಸಂಪರ್ಣ ಸಂಪರ್ಣ ಸಂಪರ್ಣಗಳನ್ನು ಚಲಾಯಸಲು ಸಂಪರ್ಣ ಸುಸ್ತರ ಸಂಪರಸ್ಥ ಸುಸ್ತರಿಸಿ ಸಂಪರ್ಣ ಸುಸ್ತರ ಸಂಪರ್ಣ ಸುಸ್ತರ ಸಿತ್ತರು ಸುಸ್ತರ ಸಿರುವು ಸಂಪರಕ್ಷ ಸುಸ್ತರ ಸುಸ್ತರಕ್ಕೆ ಸುಸ್ತರನ ಸುಸ್ತರ ಸಂಪರ್ಣ ಸುಸ್ತರ ಸಂಪರ್ಣ ಸುಸ್ತರ ಸುಸ್ತರಕ್ಕೆ ಸುಸ್ತರನ ಸಂಪರ್ಣ ಸುಸ್ತರ ಸಂಪರ್ಣ ಸುಸ್ತರ ಸುಸ್ತರ ಸಂಪರಕ್ಷ ಸುಸ್ತರ ಸಂಪರ್ಣ ಸುಸ್ತರ ಸಂಪರ್ಣ ಸುಸ್ತರ ಸುಸ್ತರ ಸುಸ್ತರ ಸಂಪರ್ಣ ಸುಸ್ತರ ಸುಸ್ತಿಸಿಸು ಸುಸ್ತರ ಸಿತ್ತರು ಸುಸ್ತರ ಸುಸ್ತರ ಸಂಪರ್ಣ ಸುಸ್ತರ ಸುಸ್ತರ ಸುಸ್ತಿಸಿಸು ಸುಸ್ತರ ಸುಸ್ತರ ಸುಸ್ತರದ ಸುಸ್ತರ ಸುಸ್ತಿಸು ಸುಸ್ತರ ಸುಸ್ತಿಸು ಸುಸ್ತರ ಸುಸ್ತಿಸು ಸುಸ್ತರ ಸುಸ್ತರ ಸುಸ್ತಿಸು ಸುಸ್ತರ ಸುಸ್ತರ ಸುಸ್ತರ ಸುಸ್ತರ ಸುಸ್ತರ ಸುಸ್ತರ ಸುಸ್ತರ ಸಂಪರ್ಣ ಸುಸ ಆರ್ಹವಾಗಿರುತ್ತದೆ: ಎ) ಭದ್ವತೆಯನ್ನು ಸ್ವಾಧೀನಪಡಿಸಿಕೊಳ್ಳುವುದು, ಗುತ್ತಿಗೆ, ನಿಯೋಜನೆ ಅಥವಾ ಮಾರಾಟದ ಮೂಲಕ ವರ್ಗಾಯಿಸುವ ಹಕ್ಕನ್ನು ಒಳಗೊಂಡಂತೆ ಸ್ವತ್ತು, ಸುರಕ್ಷಿತ ಆಸ್ತಿಯನ್ನು ಬಳಸಿಕೊಳ್ಳುವುದು. ಬಿ ಸಾಲಗಾರನ ಸುರಕ್ಷಿತ ಸ್ವತ್ತುಗಳ ನಿರ್ವಹಣೆಯನ್ನು ವಹಿಸಿಕೊಳ್ಳುವುದು, ಗುತ್ತಿಗೆ, ನಿಯೋಜನೆ ಅಥವಾ ಮಾರಾಟದ ಮೂಲಕ ವರ್ಗಾಯಿಸುವ ಹಕ್ಕು ಮತ್ತು ಸುರಕ್ಷಿತ ಆಸ್ತಿಯನ್ನು ಪಡೆದುಕೊಳ್ಳುವ ಹಕ್ಕು, ಸಿ) ಸುರಕ್ಷಿತ ಆಸ್ತಿಯನ್ನು ನಿರ್ವಹಿಸಲು ಯಾವುದೇ ವ್ಯಕ್ತಿಯನ್ನು ನೇಮಿಸಿ (ಇನ್ನು ಮುಂದೆ ಮ್ಯಾನೇಜರ್ ಎಂದು ಉಲ್ಲೇಖಿಸಲಾಗುತ್ತದೆ) ಸ್ವಾಧೀನಪಡಿಸಿಕೊಳ್ಳುವುದು, ಡಿ). ಆಗತ್ಯಜದ್ದ ಯಾವುದೇ ಸಮಯದಲ್ಲಿ ಲಿಖಿ ನೋಟಿಸ್ ನೀಡುವ ಮೊಲಕ, ಈ ಭದ್ರತಾ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ವ್ಯಕ್ತಿಯು ಮತ್ತು ಯಾರಿಂದ ಈ ಹಣ ಬಾಕಿ ಇದೆಯೋ ಅವರು ಅಥವಾ ವಿಳಾಸದಾರರಾಗಿರುವ ನೀವು ಬ್ಯಾಂಕಿಗೆ ಪಾವತಿಸಬೇಕಾದ ಬಾಕಿಗೆ ಆಗುವಷ್ಟು ಹಣವನ್ನು ಭದ್ರತಾ ಸಾಲಕ್ಕೆ ಪಾವತಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವುದು.

ನಿಮ್ಮ ಗಮನಕ್ಕೆ ತರಬಯಸುವುದೇನೆಂದರೆ (ವರ್ಗಾವಣೆ, ಮಾರಾಟ, ಗುತ್ತಿಗೆ ಅಥವಾ ಬೇರೆ ರೀತಿಯಲ್ಲಿ) ವರ್ಗಾವಣೆ ಮಾಡದಂತೆ ಅಥವಾ ಮೂರನೇ ವ್ಯಕ್ತಿಯ ಆಸಕ್ತಿಯನ್ನು ಸೃಷ್ಟಿಸುವುದು ಅಥವಾ ಭದ್ರತೆಯೊಂದಿಗೆ ವ್ಯವಹರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿ, ಹೀಗೆ ಮಾಡುವ ಮುನ್ನ ಬ್ಯಾಂಕಿನಿಂದ ನಿರ್ದಿಷ್ಟ ಪೂರ್ವ ಲಿಖಿತ ಅನುಮತಿಯನ್ನು ಹೊರತುಪಡಿಸಿ ಯಾವುದೇ ರೀತಿಯಲ್ಲಿ ಆಸ್ತಿಯನ್ನು ವರ್ಗಾಯಸುವಂತಿಲ್ಲ. ್ಯ ಅದರ ಯಾವುದೇ ಉಲ್ಲಂಘನೆಗೆ ಒಂದು ಅವಧಿಯವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಇದು ಅಂತಿಮ ಸೂಚನೆ ಎಂಬುದನ್ನು ದಯವಿಟ್ಟು ಗಮನಿಸಿ. ವಿಳಾಸದಾರರ ಮೇಲೆ ಉಲ್ಲೇಖಿಸಿರುವ ಯಾವುದೇ ಅಥವಾ ಎಲ್ಲ ಹಕ್ಕುಗಳನ್ನು ಸಂಪೂರ್ಣವಾಗಿ ನಿಮ್ಮ ಅಪಾಯ, ಜವಾಬ್ದಾರಿ ಮತ್ತು ವೆಚ್ಚದಲ್ಲಿ ಚಲಾಯಿಸಲು ಬ್ಯಾಂಕ್ ತನ್ನ ಹಕ್ಕಿನಲ್ಲಿದೆ ಎಂದು ಹೇಳಬೇಕಾಗಿಲ್ಲ.

ಅಧಿಕೃತ ಅಧಿಕಾರಿ, ಡಾಯ್ಸ್ ಬ್ಯಾಂಕ್ ಎಜಿ

ಬಿಡ್ಗಳನ್ನು ತೆರೆಯುವ ದಿನಾಂಕ: 16.09.2021ರ ಸಂಜೆ 4.00ಗಂಟೆಯ ನಂತರ. ವಿಚಾರಣೆ: ಸ್ಪಷ್ಟೀಕರಣಕ್ಕೆ ಕೊನೆಯ ದಿನಾಂಕ: 13.09.2021 ಸಂಜೆ ಸಹಿ/- ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ವಿಭಾಗ, ಮಧುಗಿರಿ.

DIPR/TUM/264/MCA/2021-22

🚳 ಲೋಕೋಪಯೋಗಿ ಇಲಾಖೆ ವಿಬಾಗ ಮದುಗಿರಿ

ಕಾರ್ಯಪಾಲಕ ಇಂಜಿನಿಯರ್ರವರ ಕಚೇರಿ. ಲೋಕೋಪಯೋಗಿ ಇಲಾಖೆ ವಿಭಾಗ, ಮದುಗಿಟ

ಸಂಖೆ:ಕಾಇಂ/ಲೋಇವಿ/ಮದು:ಸಇಂ-2/ಟೆಂಡರ್/2021-22 ದಿ: 30.08.2021

ಟೆಂಡರ್ ಪ್ರಕಟಣೆ ಸಂಖ್ಯೆ:11/2021-22

(ಇ ಪ್ರೊಕ್ಯೂರ್ಮೆಂಟ್) ಏಕ ಲಕೋಟೆ ಟೆಂಡರ್

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಐಟಂವಾರು ಟೆಂಡರ್ಗಳನ್ನು

KW-2 (ಸ್ಪ್ಯಾಂಡರ್ಡ್ ಟೆಂಡರ್ ಡಾಕ್ಕುಮೆಂಟ್) ಹಾಗೂ ಕರ್ನಾಟಕ ಸಾರ್ವಜನಿಕ

ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು KTPP Act 1999 and

KTPP Rule 2000ರಲ್ಲಿ ಅರ್ಹ (ಸಿವಿಲ್) ಗುತ್ತಿಗೆದಾರರುಗಳಿಂದ

ಲೋಕೋಪಯೋಗಿ ಇಲಾಖೆ ವಿಭಾಗ, ಮಧುಗಿರಿ ವ್ಯಾಪ್ತಿಯಲ್ಲಿನ ಕಾಮಗಾರಿಗೆ

ಟೆಂಡರ್ನ್ನು ಇ ಪ್ರಕ್ಕೂರ್ಮೆಂಟ್ ಮೂಲಕ ಆಹ್ವಾನಿಸಲಾಗಿದೆ. ಹೆಚ್ಚಿನ

ವಿವರಗಳಿಗೆ www.eproc.karnataka.gov.in ಹಾಗೂ ಕೆಳ ಸಹಿದಾರರ

ಕಛೇರಿ ಕೆಲಸ ವೇಳೆಯಲ್ಲಿ ಪಡೆಯಬಹುದಾಗಿದೆ. ದಾರವಾಣಿ ಸಂ: 08137-

283336. ಶಿರಾ ತಾಲ್ಲೂಕಿನ 01 ಕಾಮಗಾರಿ. ಟೆಂಡರ್ಗಿಟ್ಟ ಸರಿಸುಮಾರು

ಮೊಬಲಗು ರೂ.27.16ಲಕ್ಷ ಗಳವರೆಗೆ. ಇ ಪ್ರಕ್ಕೂರ್ ಮೆಂಟ್ ಮೂಲಕ ಟೆಂಡರ್

ಪಡೆಯಲು ಹಾಗೂ ಸಲ್ಲಿಸುವ ದಿನಾಂಕ: 01.09.2021 ರಿಂದ 15.09.2021

ಸಂಜೆ 4.00 ಗಂಟೆಯವರೆಗೆ. ಟೆಂಡರ್ ಸ್ಪೀಕರಿಸಲು ಕೊನೆಯ ದಿನಾಂಕ

(ಅನ್ರೈನ್ ಮೂಲಕ): 15.09.2021 ರ ಸಂಜೆ 4.00 ಗಂಟೆವರೆಗೆ. ಆರ್ಥಿಕ

ವೆಲೆನ್ಷಿಯಾ ನ್ಯೂಪ್ರೀಷನ್ ಅಮಿಚೆಡ್ CIN: L51909KA2013PLC068380

ನೋಂದಾಯಿತ ಕಚೇರಿ: ನಂ. 372, 1ನೇ ಮಾಡು, ಕ್ರಾಭಿನ್ ಸಂಖ್ಯೆ 105, ಡಬ್ಲ್ಯುಎಸ್ ನಂ. 3, 6ನೇ ಕ್ರಾಸ್ ಗೋಲ್ಡನ್ ಸ್ಟ್ವೇರ್, ವಿಲ್ಲನ್ ಗಾರ್ಡನ್, ಬೆಂಗಳೂರು– 560027. ದೂರವಾಣಿ: 9686858848 ವೆಬ್ ಸೈಟ್: www.valencianutrition.com ಇ–ಮೇಲ್: compliance@valencianutrition.com <u>ನೋಟಿಸ್</u>

ಈ ಮೂಲಕ ತಿಳಿಯಪಡಿಸುವುದೇನೆಂದರೆ ಕಂಪನಿಗಳ ಕಾಯಿ-2013ರ ನಿಬಂಧನೆಗಳಿಗೆ ಅನುಸಾರವಾಗಿ ಮತ ಆ ಬಳಿಕ ರೂಪಿಸಿದ ನಿಯಮಾವಳಿಗಳ ಅನುಸಾರ, ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ ಹೊರಡಿಸಿದೆ ಸಾಮಾನ್ಯ ಸುತ್ತೋಲೆಗಳು ದಿನಾಂಕ 08ನೇ ಏಪ್ರಿಲ್ 2020, 13ನೇ ಏಪ್ರಿಲ್ 2020, 5ನೇ ಮೇ 2020 ಮತ್ತ 13ನೇ ಜನವರಿ 2021ಕ್ಕೆ ಅನುಗುಣವಾಗಿ (ಮುಂದೆ ಎಂಸಿಎ ಸುತೋಲೆಗಳು ಎನ್ನಲಾಗುತದೆ) ಮತು ಸೆಕ್ಕುರಿಟ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹೊರಡಿಸಿದ ಮೇ 12, 2020 ಮತ್ತು ಜನವರಿ 15, 2021 ದಿನಾಂಕದ ಸುತೋಲೆಗಳಿಗೆ (ಸೆಬಿ ಸುತೋಲೆಗಳು) ಅನುಸಾರವಾಗಿ ಕಂಪನಿಯು ಎಂಟನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಮಂಗಳವಾರ, ಸೆಪ್ಟೆಂಬರ್ 28, 2021ರಂದು ಬೆಳಗ್ಗೆ 11:00 ಗಂಟೆಗೆ ವೀಡಿಯೊ ಕಾನ್ನರಿನ್ನಂಗ್ (ವಿಸಿ) ಅಥವಾ ಇತರ ದೃಶ್ಯ ಶ್ರಷ್ಟ ಮಾಧ್ಯಮ (ಓವಿಎಎಂ) ಮೂಲಕ ಮೇಲೆ ಹೇಳಿದ ಸುತ್ತೋಲೆಗಳ ನಿಮಯಗಳಿಗೆ ಅನುಸಾರವಾಗಿ ನಡೆಸಲಿದೆ.

ಯ ಸದಸ್ಯರ 8ನೇ ಎಜಿಎಂ ಮಂಗಳವಾರ, ಸೆಪ್ಟೆಂಬರ್ 28, 2021ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರೀಯ ಡೆಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್ಎಲ್) ಒದಗಿಸಿದ ವಿಸಿ/ ಓಎವಿಎಂ ಸೌಲಧ್ಯದ ಮೂಲಕ ನೋಟಿಸ್ನಲ್ಲಿ ನಿಗದಿಪಡಿಸಿದ ನಡಾವಳಿಗಳನ್ನು ನಿರ್ವಹಿಸುವ ಸಲುವಾಗಿ ನಡೆಯಲಿದೆ. ಕಂಪನಿಯ 8ನೇ ವಾರ್ಷಿಕ ವರದಿ ಮತ್ತು ಎಜಿಎಂ ನೋಟಿಸ್, ಹಣಕಾಸು ವಿವರಣೆಗಳು ಮತ್ತು ಇತರ ಶಾಸನಬದ್ದ ವರದಿಗಳು ಕಂಪನಿಯ ವೆಬ್ಸೈಟ್: www.valencianutrition.com ಮತ್ತು ಸಿಡಿಎಸ್ಎಲ್ ವೆಬ್ಸೈಟ್ www.evotingindia.com ನಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ ಎಜಿಎಂ ನೋಟಿಸ್, ಕಂಪನಿಯ ಸೆಕ್ಕುರಿಟಿಗಳು ಲಿಸ್ ದ ಸಾಕ್ ಎಕ್ಚೇಂಚ್ ವೆವ್ಸೆಟ್: www.bseindia.com ನಲಿ ನಡೆಯಲಿದೆ. ಸದಸ್ತರು ವಿಸಿ/ಓಎವಿಎಂ ಸೌಲಭ್ಯದ ಮೂಲಕ ಮಾತ್ರವೇ ಪಾಲ್ಗೊಳ್ಳಲು ಅವಕಾಶವಿದೆ. ಇದರ ವಿವರಗಳನ್ನು ಕಂಪನಿಯು

ಇದರಂತೆ. ದಯವಿಟು ಗಮನಿಸಬೇಕಾದ ಅಂಶವೆಂದರೆ. ಕೋವಿಡ್–19 ಸೋಂಕಿಗೆ ಸಂಬಂದಿಸಿದಂತೆ ಸರ್ಕಾರಿ ಇದರಂತ, ದಯವಟ್ಟು ಗಮನಿಸಬೇಕಾದ ಅರಿಶವಂದರ, ಕೋಟಡ್ -19 ಸೋಂಕಿಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು ನೀಡಿರುವ ನಿರ್ದೇಶನಗಳ ಬದ್ಧತೆಯನ್ನು ಖಾತರಿಪಡಿಸುವ ದೃಷ್ಟಿಯಿಂದ ಕಂಪನಿಯ 8ನೇ ಎಜಿಎಂನಲ್ಲಿ ವೈಯಕ್ತಿಕವಾಗಿ ಭಾಗವಹಿಸಲು ಮತ್ತು ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ. ವಿಸಿ, ಓಎವಿಎಂ ಮೂಲಕ ಭಾಗವಹಿಸುವ ಸದಸ್ಯರನ್ನು ಕಂಪನಿಗಳ ಕಾಯ್ದೆ-2013ರ ಸೆಕ್ಷನ್ 103ರ ಅನ್ವಯ ಕೋರಂ ಗಣನೆಗೆ ಲೆಕ್ಷಹಾಕಲಾಗುವುದು. 2020–21ನೇ ಹಣಕಾಸು ವರ್ಷದ ವಾರ್ಷಿಕ ವರದಿ ಮತ್ತು ನೋಟಸನ್ನು ಕಂಪನಿಯ ಇ– ಮೇಲ್ ನಲ್ಲಿ/ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟರಲ್ಲಿ (ರಿಜಿಸ್ಟಾರ್) ಅಥವಾ ಅವರ ಆಯಾ ಡೆಪಾಸಿಟರಿ ಆಫ್ ಪಾರ್ಟಿಸಿಪೆಂಟ್ಸ್ (ಡಿಪಿಗಳು)ನಲ್ಲಿ ನೋಂದಾಯಿಸಿದ ಎಲ್ಲರಿಗೆ ಕಳುಹಿಸಿಕೊಡಲಾಗುವುದು.

ಸೆಬಿ ಸುತ್ತೋಲೆಗಳಿಗೆ ಅನುಸಾರವಾಗಿ ಎಜಿಎಂ ನೋಟಿಸ್ ಮತ್ತು ವಾರ್ಷಿಕ ವರದಿಯ ಭೌತಿಕ ಪ್ರತಿಗಳನ ಸದ ಸಿತ್ತೋಲಿಗಳಿಗೆ ಅನುಸಾರವಾಗಿ ಎಜಿಎಂ ನೋಟಸ್ ಮತ್ತು ವಾರ್ಷಿಕ ವರದಿಯ ಭೌತಿಕ ಪ್ರತಿಗಳನ್ನು ಯಾವುದೇ ಸದಸ್ಯರಿಗೆ ಕಳುಹಿಸಿಕೊಡಲಾಗುವುದಿಲ್ಲ. ತಮ್ಮ ಇ–ಮೇಲ್ ವಿಲಾಸಗಳನ್ನು ಇದುವರೆಗೆ ನೋಂದಾಯಿಸದ ಸದಸ್ಯರು ಎಜಿಎಂ ನೋಟಸ್ ಮತ್ತು ವಾರ್ಷಿಕ ವರದಿಯನ್ನು ಎಲೆಕ್ಟಾರಿಕ್ ವಿಧಾನದ ಮೂಲಕ ಪಡೆಯಲು ಮತ್ತು ಇ–ವೋಟಿಂಗ್ ಗೆ ಲಾಗ್ ಇನ್ ಐಡಿ ಮತ್ತು ಪಾಸ್ ವರ್ಡ್ ಗಳನ್ನು ಪಡೆಯಲು ತಮ್ಮ ಇ–ಮೇಲ್ ವಿಳಾಸಗಳನ್ನು ಕಂಪನಿಯ ಆರ್ಟಿಎ (ಬಿಗ್ ಷೇರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್)ನಲ್ಲಿ nvestor@bigshareonline.com ಗೆ ಇ–ಮೇಲ್ ಕಳುಹಿಸುವ ಮೂಲಕ ನೋಂದಾಯಿಸಿಕೊಳ್ಳಲು ಕೋರಲಾಗಿದೆ ವಯವಿಟ್ಟು ಗಮನಿಸಬೇಕಾದ ಅಂಶವೆಂದರೆ ಕೇವಲ ನೋಂದಾಯಿತ ಇ–ಮೇಲ್ ಐಡಿಗಳನ್ನು ಮಾತ್ರ ಎಜಿಎಂ ವಿಮಾರ್ಟ್ಯ ಗರ್ಮನಗಳು ಅಂತರಾಯಿಕ ಚಾಲಾಯಿಸಲು ಮತ್ತು ಎಜಿಎಂನಲ್ಲಿ ಎಲೆಕ್ಟಾವಿಕ್ ವಿಧಾನದ ಮೂಲಕ ಪಾಲ್ಗೊಳ್ಳಲು ಪರೀಣಿಸಲಾಗುತ್ತದೆ. ರಿಮೋಟ್ ಇ–ವೋಟಿಂಗ್ ಗೆ ಮತ್ತು ಎಜಿಎಂನಲ್ಲಿ ಐಲ್ಗೊಳ್ಳಲು ಬಳಕೆದಾರರ ಐಡಿ ಮತ್ತು ಪರೀಣಿಸಲಾಗುತ್ತದೆ. ರಿಮೋಟ್ ಇ–ವೋಟಿಂಗ್ ಗೆ ಮತ್ತು ಎಜಿಎಂನಲ್ಲಿ ಪಾಲ್ಗೊಳ್ಳಲು ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ಗಳನ್ನುಸದಸ್ವರಿಗೆ ಅವರ ನೋಂದಾಯಿತ ಇ–ಮೇಲ್ ಐಡಿಗಳಿಗೆ ಸಿಡಿಎಸ್ಎಲ್ ಕಳುಹಿಸಲಿದೆ. ಂಪನಿಯು ಸಿಡಿಎಸ್ಎಲ್ ನ ರಿಮೋಟ್ ಇ–ವೋಟಿಂಗ್ ಸೌಲಭ್ಯ (ರಿಮೋಟ್ ಇ–ವೋಟಿಂಗ್) ವನ್ನು ಎಜಿಎ ನೋಟಸ್ನಲ್ಲಿ ನೀಡಲಾದ ಎಲ್ಲ ಪ್ರಸ್ತಾವಿತ ನಿರ್ಣಯಗಳ ಮೇಳೆ ಮತ ಚಲಾಯಿಸುವ ಸಲುವಾಗಿ ಎಲ್ಲ ಸದಸ್ಯರಿಗೆ ಕಲ್ಪಿಸುತ್ತಿದೆ. ಇದರ ಜತೆಗೆ ಕಂಪನಿಯು ಸಭೆ ನಡೆಯುವ ಅವಧಿಯಲ್ಲಿ ರಿಮೋಟ್ ಇ–ವೋಟಿಂಗ್ ವ್ಯವಸ್ಥೆಯ ಮೂಲಕ ವೋಟಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಎಜಿಎಂನ ಮೊದಲು ಮತ್ತು ಎಜಿಎಂ ನಡೆಯುವ

ರಿಮೋಟ್ ಇ–ವೋಟಿಂಗ್**ಗೆ ವಿವೆರವಾದ ವಿಧಿ ವಿಧಾನಗಳನ್ನು ವೆಜಿಎಂ ನೋಟಿಸ್**ನಲ್ಲಿ

ದಿನಾಂಕ: ಸೆಪ್ಟೆಂಬರ್ 1, 2021

ವೆಲೆನ್ನಿಯಾ ನ್ಯೂಟ್ರೀಷನ್ ಲಿಮಿಟೆಡ್ ಪರವಾಗಿ ನಿರ್ದೇಶಕರು & ಸಿಎಫ್ಓ

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರಿಂಗ್ ರವರ ಕಛೇರಿ, ಚಾಮರಾಜನಗರ ವಿಭಾಗ,

ಚಾಮರಾಜನಗರ-571313 ದೂರವಾಣಿ/ಫ್ಯಾಕ್ಸ್ ಸಂಖ್ಯೆ: 08226-222027 ಇ–ಮೇಲ್: eecnr@kpwd.gov.in/pwdeechngr@gmail.com

ಟೆಂಡರ್ ಪ್ರಕಟಣೆ ಸಂಖ್ಯೆ /ಕಾ.ಪಾ.ಅ/ಚಾ.ವಿ.ಚಾ/ಟೆಂಡರ್/2021-22 ದಿನಾಂಕ: 31.08.2021 (ಎರಡು ಲಕೋಟೆ), ಟೆಂಡರ್ ಅಧಿಸೂಚನೆ ಸಂಖ್ಯೆ 19/2021-22 ದಿನಾಂಕ: 31.08.2021

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಐಟಂವಾರು ಟೆಂಡರ್ಗಳನ್ನು KW-3 & KW-4 (ಸ್ಪ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್) ಹಾಗೂ ಕರ್ನಾಟಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು KTPP Act 1999 and KTPP Rule 2000 ರಲ್ಲಿ (ಸಿವಿಲ್ ಗುತ್ತಿಗೆದಾರರುಗಳಿಂದ KW-3 ರಂತೆ ಲೆಕ್ಕ ಶೀರ್ಷಿಕೆ ನಬಾರ್ಡ – ಪ್ರಾಥಮಿಕ/ಪ್ರೌಢಶಾಲೆ ಆರ್.ಐ.ಡಿ.ಎಫ್-25 ಅಡಿಯಲ್ಲಿ ಗುಂಡ್ಲುಪೇಟೆ ತಾ॥ ಗರಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ 4 ಕೊಠಡಿ ನಿರ್ಮಾಣ ಮಾಡುವ ಕಾಮಗಾರಿಯ ಅಂದಾಜು ಮೊತ್ತ ರೂ.68.00 ಲಕ್ಷಗಳು ಹಾಗೂ KW-4 ರಂತೆ ಲೆಕ್ಕ ಶೀರ್ಷಿಕೆ 8443 **ಠೇವಣಿವಂತಿಕೆ ಅಡಿಯಲ್ಲಿ** ಚಾಮರಾಜನಗರ ತಾಲ್ಲೂಕು ಕುದೇರು ಗ್ರಾಮದ ಎಂ ಸಂಗಶೆಟ್ಟ ಸರ್ಕಾರಿ ಪದವಿಷೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ಹಾಗೂ ಪ್ರಯೋಗಾಲಯ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತ ರೂ.131.00 ಲಕ್ಷಗಳ ಕಾಮಗಾರಿಗೆ ಇ–ಪ್ರೊಕ್ಯೂರ್ ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಬಹುದಾರ ದಿನಾಂಕ: 01.09.2021 ರಿಂದ 15.09.2021 ಸಂಜೆ 16.00 ಗಂಟೆವರೆಗೆ, ಟಿಂಡರ್ ಪೂರ್ವಭಾತಿ ಸಭೆ ಕಾರ್ಯಪಾಲಕ ಇಂಜಿನಿಯರ್ರವರ ಕಛೇರಿಯ ಸಭಾಂಗಣದಲ್ಲಿ ದಿನಾಂಕ:06.09.2021 ಬೆಳಿಗ್ಗೆ 11.00 ಗಂಟೆಗೆ. ಟೆಂಡರ್ ಸಲ್ಲಿಸಲು ಕಡೆಯ ದಿನಾಂಕ:15.09.2021 ಸಂಜೆ 16.00 ಗಂಟೆಯವರೆಗೆ, ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 17.09.2021 ಸಂಜೆ 16.00 ಗಂಟೆಯವರೆಗೆ, ಆರ್ಥಿಕ ಬಿಡ್ ತೆರೆಯುವ ದಿನಾಂಕ ತಾಂತ್ರಿಕ ಬಿಡ್ ಅನುಮೋದನ ದೊರೆತ ನಂತರ. ಹಾಗೂ ಈ ಪ್ರಕಟಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ತಿದ್ದುಪಡಿ ಹಾಗೂ ಬದಲಾವಣೆಗಳನ್ನು ಇ–ಪ್ರೊಕ್ಯೂರ್ಮೆಂಟ್ ಜಾಲದಲ್ಲಿ ಮಾತ್ರ ಪ್ರಕಟಿಸಲಾಗುವುದು ಹೆಚ್ಚಿನ ಮಾಹಿತಿ/ವಿವರಗಳನ್ನು https://www.eproc.karnataka.gov.in ಜಾಲದಲ್ಲಿ ಹಾಗೂ ಕೆಳಕಂಡ ಕಛೇರಿಯಲ್ಲಿ ಕಛೇರಿಯ ಸಮಯದಲ್ಲಿ ಪಡೆಯಬಹುದಾಗಿದೆ.

ಸಹಿ/- ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ವಿಭಾಗ



ವಾ.ಸಾ.ಸಂ.ಇ/ಹಿಸನಿ/ಚಾ.ನಗರ/254/2021-22